

ಪರಿವಿಡಿ

ಅಶ್ವಿಲ ಭಾರತ ಪತ್ರಿಕೆ		ಪರಿವಿಡಿ
<p>ಸಂಪಾದಕರು</p> <p>ಡಾ॥ ಕೆ.ಎಸ್. ಅಮೂರ,</p> <p>೧೦.೬೩೪, ಮಿಇಟ್‌ಡಿ,</p> <p>ಶಿವಗಿರಿ, ಧಾರವಾಡ - ೫೮೦ ೦೦೭.</p> <p>ಫೋನ್ : ೦೮೩೬ - ೨೭೭೪೦೪೪</p>		
<p>ಪರಿಶೀಲನಾ ಸಮಿತಿ</p> <p>ಡಾ॥ ಗುರುಲಿಂಗಕಾಪನೆ</p> <p>ಡಾ॥ ಪಾರ್ವತಿ ನಾರಾಯಣರಾವ್</p> <p>ಡಾ॥ ಸುತೀಲಾ ಬಳುಂಡಗಿ</p>		<p>“ಕಾವ್ಯ ಹರಿತು ವಿಶೇಷ ಸಂಚಿಕೆ”</p>
<p>ಡಿ.ಟಿ.ಪಿ</p> <p>ಗೌಡಕೆಂತ್ರ ಕೇಂದ್ರ</p> <p>ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಸ್ (ಎ)</p> <p>ಜೆ.ಎ. ನಗರ, ಮೊದಲನೇ ಹಂತ,</p> <p>ಬೆಂಗಳೂರು - ೫೬೦ ೦೭೮.</p>	<p>Flower on the Cover :</p> <p>Poet's Ecstasy</p> <p>Rare and charming is your presence.</p> <p>(Spiritual significance and explanation given by the Mother)</p> <p>Botanical name :</p> <p>Wisteria sinensis</p> <p>Common name :</p> <p>Chinese wisteria</p>	
<p>ಅಭಾಸೆಚ್ಚೆ ಮುದ್ರಣ :</p> <p>ಶೇಷ ಸಾಯಿ ಇ ಘಾರ್ಮ್ಯೂನ್ ಪ್ರೈಲ್.</p> <p>ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಸ್ (ಎ)</p> <p>ಜೆ.ಎ. ನಗರ, ಮೊದಲನೇ ಹಂತ,</p> <p>ಬೆಂಗಳೂರು - ೫೬೦ ೦೭೮.</p>		
<p>ಪ್ರಕಾಶಕರು :</p> <p>ಶ್ರೀ ಅರ್ಜಿತ್ ಸಬ್ರೀಸ್,</p> <p>ಅಧ್ಯಕ್ಷರು, ಶ್ರೀ ಅರವಿಂದೋ ಸೊಸೈಟಿ</p> <p>ರಾಜ್ಯ ಸಮಿತಿ, ಕನಾಟಕ,</p> <p>“ಶ್ರೀ ಅರವಿಂದ ಮಾರ್ಗ”</p> <p>ಜೆ.ಎ. ನಗರ, ಮೊದಲನೇ ಹಂತ,</p> <p>ಬೆಂಗಳೂರು - ೫೬೦ ೦೭೮.</p>		
<p>ಜ್ಞಾಯೋಜಕರು :</p> <p>ಶ್ರೀ ಅರವಿಂದೋ ಕಾಂಪ್ಲೆಕ್ಸ್ ಟ್ರಿಸ್ (ಎ)</p> <p>ಜೆ.ಎ. ನಗರ, ಮೊದಲನೇ ಹಂತ,</p> <p>ಬೆಂಗಳೂರು-೫೬೦೦೭೮.</p> <p>ಫೋನ್ : ೦೮೦ - ೨೨೪೪ ೯೮೮೨</p>		

ಬೆಲೆ : ೧೫/-

ಭಾಗ I : ಕಾವ್ಯವನ್ನು ಕುರಿತು ಶ್ರೀ ಅರವಿಂದರು

ಅನು : ಡಿ: ಗೌರೀಶ ಕಾಯಿಣಿ	03
ಕಾವ್ಯದ ಅಭಿವೃದ್ಧಿ - ಅದರ ಸಾರ ಇಲ್ಲವೆ ಅದರ ಮೂಲ	03
ಅನು : ಡಾ॥ ಕೆ.ಎಸ್. ಅಮೂರ	08
ಹಾಡು ಮತ್ತು ಕವಿತೆಗಳ ನಡುವಿರುವ ಭೇದ	08
ಜ್ಯೋತ್ಸ್ಯಿಕ ಹಾಗೂ ಅಧಿಮಾನಸ ಸೂಳಿಂ	09
ಮಂತ್ರ.....	10
ಕಾವ್ಯ ರಚನೆಯ ಶ್ರೀಯ ಹಾಗೂ ಸಾಧನೆ	11
ಕಾವ್ಯದಿಂದ ದೊರಕುವ ಸಹಾಯ	13
ಭವಿಷ್ಯತ್ತಿನ ಕಾವ್ಯ	14

ಭಾಗ II : ಕವಿತೆಗಳು

A God's Labour - ದೇವನೊಬ್ಬನ ಶ್ರಮ	18
To the hill-tops of silence - ನಿಶ್ಚಲ ನೀರವತೆಯಲ್ಲಿರುವ ಗುಡ್ಡಗಳ ತುದಿಗಳಿಂದಗೆ	26
Evolution - ಉತ್ಕಾಂತ	26
Because Thou Art - ನೀನಿರುವುದರಿಂದಾಗಿ	28
To R - On Her Birthday - ಆರ್(R)ಳಿಗೆ ಅವಳ ಜನ್ಮದಿನದಂದು	30
In some faint down - ಯಾವುದೋ ಮಂದ ನಸುಕಿನಲಿ	32
Ocean Oneness - ಮಹಾಸಾಗರದ ಅನನ್ಯತೆ	32
The Infinitesimal Infinite - ಸೂಕ್ಷ್ಮ ಶಿ ಸೂಕ್ಷ್ಮ ಅನಂತ	34
The Dwarf Napoleaon (Hitler, Oct.1939) -	34
ಹಳ್ಳಿ ನೆಪೋಲಿಯನ್ (ಹಿಟ್ಲರ ಅಸ್ಟ್ರೋಬರ 1939)	
The Miracle of Birth - ಜನ್ಮ ಎಂಬ ಪವಾಡ	38
Moments - ಕ್ಷಣಿಗಳು	40
Krishna - ಶ್ರೀಕೃಷ್ಣ	40
The Stone Goddess - ಶಿಲೆಯಲ್ಲಿ ಕೆತ್ತಿದ ದೇವಿಯ ಮೂರ್ತಿ	42
The Meditations of Mandavya - ಮಾಂಡವ್ಯನ ಧ್ಯಾನಗಳು	42
Surrender - ಶರಣಾಗತಿ	44
The End - ಕೊನೆ	46
One day : The Little More - ಒಂದು ದಿನ: ಸ್ವಲ್ಪ ಹಚ್ಚು	48
An Excerpt from 'Savitri' - ಸಾವಿತ್ರಿ ಮಹಾಕಾವ್ಯದಿಂದ ಆಯ್ದು ಸಾಲುಗಳು	48
ವಾರ್ತಾಪತ್ರ	54

ಭಾಗ - I : ಕಾವ್ಯವನ್ನು ಕುರಿತು ಶ್ರೀ ಅರವಿಂದರು

ಕಾವ್ಯದ ಅಭಿಪ್ರಾಯಕ್ಕೆ – ಅದರ ಸಾರ ಇಲ್ಲವೆ ಅದರ ಮೂಲ*

(9/29-35) ವಿವೇಚಕ ವಿಚಾರವು ತತ್ತ್ವವೇತನ ಸಾರಭಾತ ಪ್ರತಿಭಾ ಗುಣವಿರುವಂತೆ, ವಿಶ್ಲೇಷಣಾತ್ಮಕ ಅವಲೋಕನ ವಿಜ್ಞಾನಿಯ ಸಹಜ ಪ್ರತಿಭೆಯಾಗಿರುವಂತೆ ದರ್ಶನವು ಕವಿಯ ಲಕ್ಷಣವಾಗಿದೆ. ‘ಕವಿ’ ಇದು ಸಂಸ್ಕೃತ ಶಬ್ದ ಸಂಸ್ಕೃತದ ಮಾರ್ಗೀಯ (classical) ಸಾಹಿತ್ಯದಲ್ಲಿ ಅದನ್ನು ಪಡ್ಡವನ್ನು ರಚಿಸುವ ಯಾರಿಗೂ, ಗದ್ಯವನ್ನು ರಚಿಸುವವನಿಗೂ ಅನ್ನಯಿಸುತ್ತಾರೆ. ಆದರೆ ವೈದಿಕ ವಾಚ್ಯಾಯದಲ್ಲಿ ಕವಿ ಶಬ್ದದ ಅರ್ಥ ದ್ರುಷ್ಟಾರ, ತನ್ನ ದರ್ಶನಕ್ಕೆ ಸಮರ್ಪಕವಾದ ಉತ್ಸಾಹಾತ್ಮ (inspired) ಶಬ್ದವನ್ನು ಕಂಡುಕೊಂಡವನು. ಮೂರ್ವ ಸೂರಿಗಳ (ancients) ಕಲ್ಪನೆಯಲ್ಲಿ ಕವಿಯು ಸತ್ಯದ ದ್ರುಷ್ಟಾರ ಮತ್ತು ಪ್ರಕಾಶಕ. ಇಂದು ನಾವು ಈ ಆದರ್ಶದಿಂದ ಸಾಕಷ್ಟು ದೂರ ಅಲೆದು ಬಂದಿದ್ದೇವೆ, ಕೇವಲ ಕೆವಿಯ ಸೋಗಸು ಮತ್ತು ರಸಾಸಕ್ತಿಯ ಶಕ್ತಿಯ ರಂಜನೆಯನ್ನು ಅವನಿಂದ ಕೇಳುತ್ತಿದ್ದೇವೆ. ಆದಾಗ್ಯೋ ಎಲ್ಲ ಮಹತ್ತೊ ಕಾವ್ಯವು, ಸಹಜ ಪ್ರೇರಣೆಯಿಂದ, ತನ್ನ ಗುರಿಯ ಹಾಗೂ ಅರ್ಥಮಾಣತೆಯ ಉಚ್ಚತರ ಪ್ರವೃತ್ತಿಯ ಕೆಲವೊಂದು ಅಂಶವನ್ನು ಕಾಪಾಡಿಕೊಂಡು ಬಂದಿದೆ. ಕಾವ್ಯವೂ ಒಂದು ಕೆಲೆ, ಆದ್ದರಿಂದ ಅದು ನಮ್ಮ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು ಮತ್ತು ಅದು ನಮ್ಮ ಒಳಗಿನ ಇಂದ್ರಿಯಗಳನ್ನು ಕುರಿತು ನುಡಿಯುವ ದಾದ್ಯರಿಂದ-ಎಕೆಂದರೆ ಕೆವಿಯ ಕೇವಲ ಅದರ ಭೌತಿಕ ದ್ವಾರವು, ಅಲ್ಲಿಯೂ ಕೊಡ ಒಳಗಿನ ಕೇಳುವಿಕೆಗೆ ನಿಜವಾದ ರಂಜನೆ ಇರುವುದರಿಂದ – ಮತ್ತು ಕವಿಯು ಶ್ಲೋಕದಲ್ಲಿ ಮೃದಾಳಿಸಿದ್ದನ್ನು ನಮ್ಮೊಳಗೇ ನಾವು ಬದುಕುವಂತೆ ಮಾಡುವುದು ಅವನ ಉದ್ದೇಶವಾದ್ಯರಿಂದ ಅವನು ನಮ್ಮಲ್ಲಿ ತೆರೆಯುವುದು ಒಂದು ಒಳನೋಟ ಮತ್ತು ಈ ಒಳನೋಟವನ್ನು ಅವನು ನಮ್ಮಲ್ಲಿ ಜಾಗ್ರತ್ತಗೊಳಿಸುವುದಕ್ಕಿಂತ ಮುಂಚೆ ಅದು ಅವನಲ್ಲಿ ಉತ್ಪತ್ತವಾಗಿ ಮೂಡಿರಬೇಕು.

ಆದ್ದರಿಂದ ಯಾರಿಗೆ ಪ್ರಕೃತಿ, ಜೀವನ, ಮಾನವ ಹೀಗೆ ಎಲ್ಲಾರೂ ವಿಶಾಲವಾದ, ಬಲಿಪ್ರಾಯಾದ, ಅರ್ಥಪ್ರಕಾಶಕ ಮತ್ತು ಅಂಶಪ್ರೇರಣೆಯ ದರ್ಶನವಿರುವುದೋ ಮತ್ತು ಯಾರ ಕಾವ್ಯವು ಆ ದರ್ಶನದಿಂದ ಅದನ್ನು ಆವಿಷ್ಟರಿಸುವ ಪರಮೋಚ್ಚ ಉತ್ತೀಯಲ್ಲಿ ಮೂಡಿಬಂದಿದೆಯೋ ಅಂಥವರೇ ಯಾವಾಗಲೂ ಸರ್ವಶ್ರೇಷ್ಠ ಕವಿಗಳಾಗಿದ್ದಾರೆ.

* ಶ್ರೀ ಅರವಿಂದರು ರಚಿಸಿದ Future Poetry ಗ್ರಂಥವನ್ನು ಡಿ.ಗೌರೀಶ ಕಾಯ್ಯಾಂತಿ ಅವರು “ಭವಿಷ್ಯ ಕಾವ್ಯ” ಎಂದು ಅನುವಾದ ಮಾಡಿದ್ದಾರೆ. ಇಲ್ಲಿರುವ ಲೇಖನವನ್ನು ಆ ಗ್ರಂಥದಿಂದ ಆಯ್ದುಕೊಳ್ಳಾಗಿದೆ. –(ಸಂ)

ಹೋಮರ್, ಹೇಸ್ಟಿಪಿಯರ್, ಡಾಂಟೆ, ವಾಲ್ಯೇಕ್, ಕಾಳಿದಾಸ-ಇವರೆಲ್ಲರೂ ಏಕ್ಕ ಪ್ರತಿಯೊಂದರಲ್ಲಿಯೂ ಎಪ್ಪೋ ವಿಭಿನ್ನರಾಗಿದ್ದರೂ ಅವರ ಹಿರಿಮೆಯ ಮೂಲಭೂತ ಲಕ್ಷಣವೆಂದಾಗಿ ಇದೊಂದನ್ನು ಪಡೆಯುವುದರಲ್ಲಿ ಅವರು ಒಂದಾಗಿದ್ದಾರೆ. ಅವರ ಶ್ರೇಷ್ಠತೆಯು ಸಾರತೆ: ಇರುವುದು ಹಿರಿದಾದ ವಿಚಾರ ಸ್ಥಿತಿಲ್ಲಿ ಅಲ್ಲ, ಇಲ್ಲವೆ ಹೆಚ್ಚು ವಿಮಲವಾದ ಪ್ರತಿಮಾ ಪ್ರಪಂಚದಲ್ಲಿ ಅಲ್ಲ, ಇಲ್ಲವೆ ಭಾವನೆ ಮತ್ತು ವಿಶಾಲಾವೇಶಗಳ ಹೆಚ್ಚು ಭೇದಕವಾದ ಶಕ್ತಿಯಲ್ಲಿಯೂ ಅಲ್ಲ. ಇವೆಲ್ಲ ಸಂಗತಿಗಳನ್ನು ಅವರು ಪಡೆದಿರಬಹುದು. ಒಬ್ಬನು ಒಂದು ನಿಟ್ಟಿನಲ್ಲಿ ವರಸಂಪನ್ನಾಗಿದ್ದರೆ ಇನ್ನೊಬ್ಬಿ ಇನ್ನೊಂದು ನಿಟ್ಟಿನಲ್ಲಿ ಹಾಗಾಗಿರಬಹುದು. ಆದರೆ ಈ ಇತರ ಶಕ್ತಿಗಳು ಅವರ ಕಾವ್ಯಾಭಿಪ್ರಾಯಕ್ಕೆ ಸಲಕರಣೆಗಳಾಗಿದ್ದವೇ ಹೊರತು ಅದರ ಸಾರಸ್ತವಾಗಿರಲಿಲ್ಲ, ಮೂಲವೂ ಅಲ್ಲ. . . .

ದೃಷ್ಟಿಯೇ ಕಾವ್ಯದ ಸಾರಭಾತ ವರದಾನ. ನಾವು ಹೀಗೂ ಹೇಳಬಹುದು: ಸ್ವತಂತ್ರ ವಿಚಾರಗಳ ವಿಶ್ಲೇಷಣೆಯಲ್ಲಿ ಪ್ರಧಾನ ಮಾದರಿಯ ಕವಿಯು ತನ್ನಲ್ಲಿಯೇ ಈ ವಿಶ್ಲೇಷಣ್ಣು, ಇತರ ಎಲ್ಲ ವಸ್ತುಗಳನ್ನು, ದೇವರನ್ನು, ಪ್ರಕೃತಿಯನ್ನು, ಜೀವಜಾತದ ಜೀವನವನ್ನು ನೋಡಿಕೊಂಡು ತನ್ನ ಕೇಂದ್ರದಿಂದ ಶಬ್ದ ಪ್ರತಿಮೆಗಳನ್ನು, ಸೃಜನಶೀಲ ಒಂದೊಂದುಯವನ್ನು ಹರಿಯಲು ಬಿಡುವ ಪ್ರತ್ಯಾಗಾತ್ಮನು (soul), ಹೀಗೆ ಹರಿದು ಬರುವೆಲ್ಲವೂ ಅವನ ಅಭಿವೃಂಜಕ ದೇಹವಾಗುವವು. ಹಿರಿಯ ಕವಿಗಳು ಈ ಆದರ್ಶಚಿತ್ರ ಸೃಷ್ಟಿಯನ್ನು ಕೆಲವೊಂದು ಪ್ರಮಾಣದಲ್ಲಿ ಮತ್ತೆ ಮತ್ತೆ ಮೂಡಿಸಬಲ್ಲವರು. ‘ಕವಯಃ ಸತ್ಯಶ್ರುತಾಃ’ ಕವಿಗಳು ಕಾವ್ಯದ ಸತ್ಯವನ್ನು ನೋಡುವವರು ಮತ್ತು ಅದರ ಶಬ್ದವನ್ನು ಕೇಳುವವರು.

ಇಂದಿನ ದಿನಮಾನಗಳಲ್ಲಿ ಆಧುನಿಕ ಮನಸ್ಸಿನ ಒಲವು ಕಾವ್ಯದಲ್ಲಿ ವಿಚಾರಕ್ಕೇ ಪ್ರಬುಲವಾದ ಬೀಲೆಯನ್ನು ಕೊಡುವತ್ತೆ ವಾಲಿದೆ. ಜೀವನ ಮತ್ತು ಜಗತ್ತಿನ ಬಗ್ಗೆ ಹೆಚ್ಚಿನ ರೀತಿಯ ಚೌದ್ದಿಕ ಹೊಂದರೆ ಮತ್ತು ತಲ್ಲಿ-ಉಲ್ಲಿಂಗಳಲ್ಲಿ ಹೊಡಗಿರುವ ಯುಗದಲ್ಲಿ ನಾವು ಈಗ ಜೀವಿಸುತ್ತಿದ್ದೇವೆ. ಬದುಕಿನೊಂದಿಗೆ ತಕ್ಕಿಬಿದ್ದು ಹೋರಾಡಿ ಅದನ್ನು ಅಂಕೆಯಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಈ ಯುಗವು ಮಾನವನ ಬುದ್ಧಿಯನ್ನು ಪ್ರಚಂಡವಾಗಿ ಬೆಳೆಸುಕೊಳ್ಳುತ್ತಿದೆ-ಆತ್ಮಜ್ಞಾನದ ಶಕ್ತಿಯನ್ನು ಹಾಗೂ ಆದಕ್ಕಿಂತ ಆವಶ್ಯಕತೆಯಲ್ಲಿ ಏನೂ ಕಡಿಮೆ ಇಲ್ಲದ ಇತರ ಶಕ್ತಿಗಳನ್ನು ಅನೇಕ ಸಲ ಕೆಂದುಕೊಳ್ಳುತ್ತದೆ. ವಸ್ತು-ವಿಷಯಗಳ ಒಗಟಿನ ಗೂಡಾರ್ಥವನ್ನು, ಓದಲೇಬೇಕೆಂದು ಹೊರಟು ಜಗತ್ತಗಳ ಸೂಕ್ತ ಲಿಪಿಯನ್ನು ಬುದ್ಧಿಮತ್ತೆಯ ಸಹಾಯದಿಂದ ಓದಲು ನಾವು

ಹಲವು ನಿಟ್ಟಿಗಳಲ್ಲಿ ಯಾವಾಗಲೂ ಅರಸುತ್ತಿರುತ್ತೇವೆ ಮತ್ತು ಬಹಳಪ್ಪು ಭಾಗದಲ್ಲಿ ಮೌನದಿಂದ ಇದ್ದ ನೋಡುವುದಕ್ಕೆ ಏರಾಮ ದೊರಕಿಸುವುದರ ಬದಲಾಗಿ ನಾವು ಜೀವಿಸುವುದರಲ್ಲಿ ಮತ್ತು ಯೋಚಿಸುವುದರಲ್ಲಿ ನಿರತರಾಗಿರುತ್ತೇವೆ. ಈ ಸಾಹಸದಲ್ಲಿ ಕೆವಿಯು ತನ್ನ ಹಿರಿದಾದ ಭಾಷಾಪ್ರಭುತ್ವದಿಂದ ನಮಗೆ ನೇರವಾಗಬೇಕೆಂದು ನಿರೀಕ್ಷಿಸುತ್ತೇವೆ. ಹೆಚ್ಚಿನ ಭಾಗದಲ್ಲಿ, ನಮ್ಮ ದಿಗ್ರಿಮೇಗೊಂಡ ಹಾಗೂ ಅರಸುತ್ತಿರುವ ಬುದ್ಧಿಮುತ್ತೆಗಳಿಗೆ ಸಂದೇಶವೆಂದು ನಾವು ಹಾಡಿನ ಪರಿಮಾಣ ಸೌಂದರ್ಯವನ್ನು ಇಲ್ಲವೇ ಸೃಜನಾತ್ಮಕ ದರ್ಶನದ ಭವ್ಯತೆಯನ್ನು ಅವನಿಂದ ಬೇಡುವುದಿಲ್ಲ. . . .

ಕವಿ-ದ್ರಷ್ಟವರನು ದಾರ್ಶನಿಕನಿಂದ ಇಲ್ಲವೇ ಪ್ರವಾದಿಯಿಂದ ಭಿನ್ನವಾದ ರೀತಿಯಲ್ಲಿ ನೋಡುವನು, ಬೇರೆ ರೀತಿಯಲ್ಲಿ ವಿಚಾರ ಮಾಡುವನು ಬೇರೊಂದು ಬಗೆಯಲ್ಲಿ ದಿನಗ್ರಹಿಯವನು. ಪ್ರವಾದಿಯು ದ್ಯುಮೀ ಸತ್ಯವನ್ನು ದೇವನ ವಾಸಿಯಿಂದಾಗಿ ಇಲ್ಲವೇ ದ್ಯುಮೀ ನಿಯಮವೆಂದಾಗಿ ಫೋಟಿಸುವನು, ಅವನು ಆ ಸಂದೇಶ ಹೊಡುವವನು. ಕೆವಿಯು ದ್ಯುಮೀ ಸತ್ಯವನ್ನು ಅದರ ಸೌಂದರ್ಯದ ಶಕ್ತಿಯಲ್ಲಿ, ಅದರ ಸಂಕೇತದಲ್ಲಿ. ಪ್ರತಿಮೆಯಲ್ಲಿ ನಮಗೆ ಕಾರ್ಯಿಸುವಂತೆ ಮಾಡುತ್ತಾನೆ, ಇಲ್ಲವೇ ಪ್ರಕೃತಿಯ ಕಾರ್ಯಗತಿಗಳಲ್ಲಿ ಇಲ್ಲವೇ ಜೀವನದ ಕಾರ್ಯಗತಿಗಳಲ್ಲಿ ನಮಗೆ ತೋರಿಸುತ್ತಾನೆ, ಅಪ್ಪು ಮಾಡಿದಾಗ ಅವನ ಕಾರ್ಯವೆಲ್ಲ ಮುಗಿಯಿತು. ಅವನು ಅದರ ವಿಶದ ವಕ್ತಾರನಲ್ಲ, ಇಲ್ಲವೇ ಅಧಿಕೃತ ಹರಿಕಾರನಲ್ಲ. ತತ್ತ್ವಜ್ಞಾನಿಯ ವ್ಯವಹಾರವು ದ್ಯುಮೀ ಸತ್ಯವನ್ನು ವಿಚೇಚಿಸುವುದು, ಅದರ ಅಂಗಗಳನ್ನು, ಅಂಶಗಳನ್ನು ಒಂದು ಇನ್ನೊಂದರ ಸಂಬಂಧದಲ್ಲಿ ಬರುವಂತೆ ಇರಿಸುವುದಾಗಿದೆ, ಕೆವಿಯ ವ್ಯವಹಾರವು ದ್ಯುಮೀಸತ್ಯದ ನೋಟಗಳನ್ನು, ಅವುಗಳ ಜೀವಂತ ಸಂಬಂಧಗಳಲ್ಲಿ ಹಿಡಿದುಕೊಳ್ಳುವುದು ಹಾಗೂ ಅವು ಮೈದಾಳುವಂತೆ ಮಾಡುವುದು, ಇಲ್ಲವೇ ಅದಕ್ಕೂ ಹೆಚ್ಚಾಗಿ–ಅದು ತೀರಾ ತತ್ತ್ವಜ್ಞಾನದ ಭಾಷೆಯಾದುದ– ರಿಂದ – ಆ ಸತ್ಯದ ಮುಖಿಚಯೆ, ಮುದ್ರೆಗಳನ್ನು ನೋಡಿ. ಅದರ ದರ್ಶನದಿಂದ ಉತ್ತೇಜಿತರಾಗಿ ಅದರ ಪ್ರತಿಮೆಯ ಸೌಂದರ್ಯದಲ್ಲಿ ಸೃಷ್ಟಿ ಮಾಡುವುದು. . . .

ಇತ್ತಿತ್ತಲಾಗಿ ರೋಮನ್ ಕವಿಗಳ ತಪ್ಪನ್ನು ತಪ್ಪಿಸಿಕೊಳ್ಳಲು ನಾವು ನಮ್ಮ ಸಂಖೇಪನೆಗಳನ್ನು ಸಾಕಷ್ಟು ತಿಳಿಗೊಳಿಸಿದ್ದೇವೆ. ಆದರೂ ಸೂಕ್ತ ರೂಪದಲ್ಲಿ ಆ ಬೌದ್ಧಿಕ ಒಲವು ಇನ್ನೂ ಅತಿಕ್ರಮಣದ ಗಂಡಾಂತರಕಾರಿಯಾದ ಕೆಳಕ್ಕನ್ನು ತೋರಿಸುತ್ತದೆ. ಏಕೆಂದರೆ ಕಲಿಸುವ, ಉಪದೇಶಿಸುವ ಪ್ರವೃತ್ತಿ, ಜೀವನದ ವಿಜ್ಞಕ್ಕನಾಗುವ ಮತ್ತು ವಿಮರ್ಶಕನಾಗುವ ಒಲವು ನಮ್ಮಲ್ಲಿರುತ್ತದೆ, ಕಾವ್ಯ “ಜೀವನದ ವಿಮರ್ಶ” ಎಂಬ ಮಾರ್ಪಾಠ್ಯ ಅನಾರ್ಲ್ಯನ ವ್ಯಾಖ್ಯೆಗೆ ಒಂದು ಪರಿಹಾರಕ ವಿಶೇಷಣವಿದ್ದರೂ ಅದಕ್ಕಿಂತ ಗಂಡಾಂತರಕಾರಿಯಾದುದು ಬೇರಾವುದೂ ಇರಲಾರದು. ನಮ್ಮ ದರ್ಶನಕ್ಕೆ

ಮಾರಕವಾಗುವಂತೆ ಜೀವನದ ತಾತ್ತ್ವಿಕ ಇಲ್ಲವೇ ವಿಮರ್ಶಕನ ವಿಚಾರವನ್ನು ಕಾವ್ಯದ ರೂಪಗಳಲ್ಲಿ ಹೊದಿಸುವುದೇ ಆ ಗಂಡಾಂತರವು. ಅಮೂರ್ತ ವಿಚಾರವನ್ನು ಮೂರ್ತ ಪ್ರತಿಮೆಯೊಂದಿಗೆ ಸಲೀಸಾಗಿ ಬೆಸೆಯುವ ಬೌದ್ಧಿಕ ಯುಕ್ತಿಚಾಲುಯೆಗಳೊಡನೆ, ರೂಪಕ ಕಥೆಯು ಕಾವ್ಯದ ರಾಜ್ಯದಲ್ಲಿ ಮತ್ತೊಮ್ಮೆ ದಾಳಿ ಇಕ್ಕುವ ಪ್ರವೃತ್ತಿಯನ್ನು ತೋರಿಸುತ್ತದೆ ಮತ್ತು ಬಹುತೇಕ ನಾವೆಲ್ಲರೂ ಬಲಿಬಿಂದ ಬೌದ್ಧಿಕ ರೋಗದ ಇನ್ನಿತರ ಲಕ್ಷಣಗಳೂ ಇರುತ್ತವೆ. ಆದ್ದರಿಂದ ಕಾವ್ಯದ ಹುಟ್ಟಿ ಕಸುವು ಅದರ ಕಾಣಿಕೆಯಲ್ಲಿದೆಯೇ ಹೊರತು ಅದರ ವಿಚಾರ–ವಿಷಯದಲ್ಲಿ ಇಲ್ಲ ಮತ್ತು ಅದರ ಕ್ಷೇಮವೂ, ಭದ್ರತೆಯೂ ಈ ದರ್ಶನದ ಹುಟ್ಟಿ ತತ್ತ್ವಕ್ಕೆ ಅಂಟಿಕೊಳ್ಳುವುದರಲ್ಲಿದೆಯೇ ಇದೆ ಹಾಗೂ ಅದರ ಉಳಿಹನೆ, ವಿಚಾರ, ಭಾವನೆ, ಮಂಡನೆ ಮತ್ತು ರಚನೆಗಳು ಆ ದರ್ಶನದಿಂದಲೇ ವಿಳುವಂತೆ ಮಾಡುವುದರಲ್ಲಿ ಅಥವಾ ಅದು ಹೊಸೆಯ ರೂಪ ತಾಳುವ ಮುಂಚೆ ಅವುಗಳನ್ನು ಒತ್ತಾಯಿಸಿಸುವುದರಲ್ಲಿ ಇದೆ–ಎಂಬುದನ್ನು ಒತ್ತಿ ಹೇಳುವುದು ಒಳಿತು, ಜೀವನದ ಕಾವ್ಯಮಯ ದರ್ಶನವು ಅದರ ವಿಮರ್ಶಕ, ಬೌದ್ಧಿಕ ಅಥವಾ ತಾತ್ತ್ವಿಕ ನೋಟವಲ್ಲ, ಅದು ಆತ್ಮ–ದೃಷ್ಟಿ, ಆಂತರಿಕ ಪ್ರಜ್ಞೆಯಿಂದಾಗುವ ಗ್ರಹಿಕೆ. ಮಂತ್ರವೂ ಹೂಡ ತನ್ನ ಸತ್ಯದಲ್ಲಿ ಅಥವಾ ರೂಪದಲ್ಲಿ ಒಂದು ದಾರ್ಶನಿಕ ಸತ್ಯದ ಕಾವ್ಯಮಯ ನಿರೂಪಣೆಯಲ್ಲ, ಅದರೆ ಅದು ದೇವರನ್ನೂ, ನಿಸರ್ಗವನ್ನೂ, ವಿಶ್ವವನ್ನೂ ಅಂತಹಸತ್ಯವನ್ನೂ, ಹೊರಗಣ್ಣಿಗೆ ಗೂಡ, ಗುಷ್ಯಾವಾದರೂ ಅದರಲ್ಲಿ ವಾಸವಾಗಿರುವ ಎಲ್ಲವನ್ನೂ, ಅವುಗಳ ಬಾಳಿನ, ಇರುವಿಕೆಯ ರಹಸ್ಯಗಳನ್ನೂ ನೋಡುವ ಆತ್ಮದ ದರ್ಶನದಿಂದ ಉಗಮ ಹೊಂದುವ ಭಂಧೋಬದ್ದು ಆವಿಷ್ಕಾರ ಇಲ್ಲವೇ ಅಂತಹಸ್ತೇರಣೆಯಾಗಿದೆ.

ಜೀವನದ ದೃಷ್ಟಿಯನ್ನು ನಿರ್ದಿಷ್ಟಗೊಳಿಸುವ ಪ್ರಯತ್ನದಲ್ಲಿ ಕಲೆಯು ಕೃಗೆತ್ತಿಕೊಳ್ಳಬೇಕಾದ ಬಾಳಿನ ನೋಟವನ್ನು ಕುರಿತು ತಾರತಮ್ಯಗಳನ್ನು ನಿರಂತರವಾಗಿ ವಿಧಿಸಲಾಗುತ್ತಿತ್ತು. ಉದಾಹರಣೆಗೆ ಆತ್ಮನಿಷ್ಟ ಅಥವಾ ವಸ್ತುನಿಷ್ಟ ನಿರ್ವಹಣೆಯ ಅಥವಾ ವಾಸ್ತವವಾದಿ ಇಲ್ಲವೇ ಅದರ್ಶವಾದಿ ದೃಷ್ಟಿಯ ಆವಶ್ಯಕತೆ, ಅದರೆ ಆ ತಾರತಮ್ಯಗಳು ಪ್ರಕಾಶ ನೀಡುವುದಕ್ಕಿಂತ ಹೆಚ್ಚಾಗಿ ದಾರಿತಪ್ಪಿಸುವಂತಹವಾಗಿದ್ದವು. ಒಬ್ಬ ಕೆವಿಯು, ನಿಜವಾಗಿ, ವಸ್ತುಗಳ ಮೂರ್ತ ರೂಪದ ಮಂಡನೆಯಲ್ಲಿ ಏರಿದ ಕೊಶಲವನ್ನು ಹೊಂದಿರಬಹುದು, ಕೇವಲ ವ್ಯಕ್ತಿನಿಷ್ಟವಾದುದರ ಮೇಲೆ ಹಿಡಿತ ಸಾಧಿಸುವುದರಲ್ಲಿ ಕಡಿಮೆ ನಿಶ್ಚಿತ ಹೊಂದಿರಬಹುದು, ಇಲ್ಲವೇ ತಡವರಿಸಬಹುದು. ಇದು ಹೀಗಿರುವಾಗ ಇನ್ನೊಬ್ಬ ಕೆವಿ ಹೆಚ್ಚು ವ್ಯಕ್ತಿನಿಷ್ಟವಾದ ತೋರುಗಳಲ್ಲಿ ಸ್ವಷ್ಟಿಂದವಾಗಿ ವಿಹರಿಸಬಹುದು, ಮೂರ್ತ ರೂಪವಾದುದರಲ್ಲಿ ಕಡಿಮೆ ಪರಿಣಿತನಾಗಿರಬಹುದು.

ಇವರಿಬ್ಬರೂ ಉನ್ನತ ಶ್ರೇಣಿಯ ಕವಿಗಳಾಗಿರಬಹುದು. ಆದರೆ ಇನ್ನೂ ಹತ್ತಿರದಿಂದ ನೋಡಿದಾಗ ಕಾವ್ಯವು ಜೀವಂತವಾಗಿ ಒಡೆದ್ದು ನಿಲ್ಲುವಂತೆ ಆಗಲು ಕೆಲಮಟ್ಟಿಗೆ ವಸ್ತುನಿಷ್ಟತೆಯ ಅಗತ್ಯವಿರುವಂತೆಯೇ ಇನ್ನೊಂದು ಮಗ್ಗುಲಲ್ಲಿ ಅತಿ ವಸ್ತುನಿಷ್ಟ ಮಂಡನೆಯೂ ಕೂಡ ಒಂದು ಒಳಗಿನ ನೋಟದಿಂದ ಸೃಜನದ ವ್ಯಕ್ತಿನಿಷ್ಟ ಪ್ರಕ್ರಿಯೆಯಿಂದ ಇಲ್ಲವೆ ಕನಿಷ್ಠಪಟ್ಟ ನೋಡಲಾದ ವಸ್ತುವನ್ನು ಕುರಿತು ವ್ಯಕ್ತಿವಿಶಿಷ್ಟ ಅರ್ಥಕಲ್ಪನೆ ಮತ್ತು ರೂಪಾಂತರ ಇವುಗಳಿಂದ ಆರಂಭವಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಕವಿಯು ತನ್ನೊಳಗಿಂದಲೇ ಸೃಷ್ಟಿಸುತ್ತಾನೆ ಹೊರತು ತಾನು ಕಾಣುವ ಹೊರಗಿನ ಸಂಗತಿಯಿಂದಲ್ಲ. ಹೊರಗಿನ ನೋಟವು ಒಳಗಿನ ದರ್ಶನವನ್ನು ಕೆಲಸಕ್ಕೆ ಕೆರಳಿಸುವುದಕ್ಕೆ ಮಾತ್ರ ಕಾರಣವಾಗುತ್ತದೆ ಇಲ್ಲವಾದರೆ, ಅವನ ಕೃತಿಯು ಸಚೇವ ಸೃಷ್ಟಿಯಾಗದೆ ಒಂದು ಯಾಂತ್ರಿಕ ರಚನೆ ಮತ್ತು ಒತ್ತಣಿಗೆ ಕೂಡಿಸಿ ಇಡುವಿಕೆಯಾಗಬಹುದು.

ಕೇವಲ ವಸ್ತುನಿಷ್ಟವಾಗಿರುವುದು ನಮ್ಮನ್ನು ಕಲೆಯು ಮಟ್ಟಿದಿಂದ ಭಾಯಾಚಿತ್ರಾದ ಮಟ್ಟಕ್ಕೆ ಕೆಳಗಿಳಿಸುವುದು ಮತ್ತು ಅಶ್ಯಂತ ಯಥಾರ್ಥ ಮಂಡನೆಯನ್ನು ಸಾಧಿಸಲಿಕ್ಕೆ ವ್ಯಕ್ತಿನಿಷ್ಟ ದೃಷ್ಟಿಯನ್ನು ಶೂನ್ಯಬಿಂದುವಿಗೆ ಇಳಿಸುವ ಯತ್ನವು ವಿಜ್ಞಾನಕ್ಕೆ ವಿಫಿತವೇ ಹೊರತು ಕಾವ್ಯಕ್ಕೆ ಅಲ್ಲ. ಅದರಿಂದ ನಾವು ಇನ್ನೂ ಹಿರಿದಾದ ಸ್ತೋವನ್ನೋ. ವಾಸ್ತವತೆಯನ್ನೋ ಪಡೆಯುವಂತೆ ಇಲ್ಲ, ತದ್ವಿರುಧವಾದದ್ದೇ ಆದೀತು. ಏಕೆಂದರೆ ವಸ್ತುಗಳ ವ್ಯಜಾಣಿಕ ಪ್ರತಿಪಾದನೆ ಅಥವಾ ಮಂಡನೆಯು ತನ್ನ ಕ್ಷೇತ್ರದಲ್ಲಿ ಎಷ್ಟೇ ಯೋಗ್ಯವಾಗಿದ್ದರೂ-ಆ ಕ್ಷೇತ್ರವು ಇಂದಿಯ ಸಂಪೇದನೆ ಮತ್ತು ನಿರೀಕ್ಷಕ ತರ್ಕಬಿಧಿಯದು-ಅದು ಆತ್ಮಕ್ಕೆ ನಿಜವಾದದ್ದಲ್ಲ, ಅದು ಸಮರ್ಗ ಸತ್ಯವಲ್ಲ, ಇಲ್ಲವೆ ವಸ್ತುಗಳ ಇಡಿಯಾದ ದರ್ಶನವಲ್ಲ. ಏಕೆಂದರೆ ಅದು ಅವುಗಳ ವಿಧಾನವನ್ನು, ಯಾಂತ್ರಿಕತೆಯನ್ನು, ಯಾಂತ್ರಿಕ ನಿಯಮವನ್ನು ಮಾತ್ರ ಕೊಡುತ್ತದೆ, ಆದರೆ ಅವುಗಳ ಒಳ ಬಾಳನ್ನಾಗಿ ಚೈಕನ್ ಸ್ತೋವನ್ನಾಗಿ ಅಲ್ಲ. . .

ಈ ತಾರತಮ್ಯ ಭೇದಗಳಲ್ಲಿ ಭದ್ರತೆ ಇಲ್ಲ, ಕವಿಗಾಗಿ ಒಂದು ನಿಯಮವನ್ನು ಹಾಕಿಕೊಡಲು ಬಧಿವಂತಿಲ್ಲ. ಏಕೆಂದರೆ ಕವಿಯು ಅವಶ್ಯವಾಗಿ ತಾನಿದ್ದಂತೆ ಇರುವುದರ ಹಾಗೂ ತಾನು ನೋಡುತ್ತಿರುವುದರ ಮೂಲಕ ಸಾಗಬೇಕು, ಇದಕ್ಕೆ ಹೊರತಾಗಿ ತನ್ನೊಳಗಿನ ಕವಿತ್ವದ ಜೀವಂತ ಕೇಂದ್ರದಿಂದ ಕೆಲಸ ಮಾಡಬೇಕು, ಕೃತಕ ನಿಲುವುಗಳ ವನವಾಸಕ್ಕೆ ಬೀಳಬಾರದು.

- ಶ್ರೀ ಅರವಿಂದರು

ಹಾಡು ಮತ್ತು ಕವಿತೆಗಳ ನಡುವಿರುವ ಭೇದ

(9/423-24) ಹಾಡು ಕವಿತೆಯು ಒಂದು ಪ್ರಕಾರವಲ್ಲ-ಇಲ್ಲವೆ ಕನಿಷ್ಠಪಟ್ಟ ಹಾಗಿರಬೇಕಾಗಿಲ್ಲ. ಕೆಲವು ಅತಿ ಒಳ್ಳೆಯ ಹಾಡುಗಳಿವೆ, ಅವುಗಳನ್ನು ಕವಿತೆಗಳಿಂದು ಪರಿಗಣಿಸಲಾಗಿದ್ದು. ಯುರೋಪಿನಲ್ಲಿ ಹಾಡುಗಳ ರಚನಾಕಾರರನ್ನಾಗಲಿ, ಗೀತ ನಾಟಕ ಸಾಹಿತ್ಯ ರಚನೆವರನ್ನಾಗಲಿ ಕವಿಗಳ ವರ್ಗಕ್ಕೆ ಸೇರಿಸುವುದಿಲ್ಲ. ಪಶ್ಚಿಮಾದಲ್ಲಿ ಹಾಡಿನ ಗುಣವನ್ನು ಕಾವ್ಯದ ಹೌಲ್ಯದೊಂದಿಗೆ ಜೋಡಿಸುವ ಪ್ರಯತ್ನ ಸಾಮಾನ್ಯವಾಗಿ ಹೆಚ್ಚಾಗಿರುವುದು ಕಂಡುಬರುತ್ತದೆ. ಪ್ರಾಚೀನ ಗ್ರೀಸ್ ದೇಶದಲ್ಲಿ ಕೂಡ ಸಂಗೀತಕ್ಕೆ ಅಳವಡಿಸಲು ಯೋಗ್ಯವಾಗಬೇಕೆಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾವ್ಯಗಳನ್ನು ರಚಿಸಲಾಗುತ್ತಿತ್ತು. ಹಾಗಿದ್ದಾಗ್ನೂ ಕಾವ್ಯ ರಚನೆ ಹಾಗೂ ಹಾಡುಗಳ ರಚನೆ ಇವುಗಳನ್ನು ಜೋಡಿಸಬಹುದಾದರೂ ಅವು ಭಿನ್ನ ಕಲೆಗಳೇ ಆಗಿವೆ; ಏಕೆಂದರೆ ಅವುಗಳ ನಿರ್ಮಾಣದಲ್ಲಿರುವ ತತ್ವ ಮತ್ತು ಗುರಿ ಒಂದೇ ರೀತಿಯಾಗಿರುವುದಿಲ್ಲ.

ಕಾವ್ಯವನ್ನು ಅರಿತುಕೊಳ್ಳುವುದರ ಇಲ್ಲವೆ ಸಂಗೀತ ಅಥವಾ ಹಾಡುಗಾರಿಕೆಯ ಅನುಭೂತಿ ಪಡೆಯುವುದರ ನಡುವಿರುವ ವ್ಯಾಖ್ಯಾನ ಮುಖ್ಯವಲ್ಲ. ಆದರೆ ಬರಹದ ನಿಖಿಲವಾದ ಅರ್ಥದ ಮೂಲಕ ಇಲ್ಲವೆ ಸಂಗೀತದ ದ್ವಿನಿಯಲ್ಲಿಯ ಸೂಚನೆಯಿಂದ ನಮ್ಮ ಅಂತರಂಗದಲ್ಲಿ ಮಿಡಿಯುವ ಭಾವದ ಮೂಲಕ ಆತ್ಮವನ್ನು ತಲುಪುವುದಾಗಿರುತ್ತದೆ. ನೀವು ಕಾವ್ಯದ ಕೇವಲ ಬೌದ್ಧಿಕ ಮಾಹಿತಿಯನ್ನು ಅಂದರೆ ಆದರೊಳಗಿರುವ ಶಬ್ದಗಳನ್ನು, ವಿಚಾರಗಳನ್ನು ಅರ್ಥಮಾಡಿಕೊಂಡರೆ, ನಿಜವಾಗಿ ಆ ಕಾವ್ಯದ ಗುಣಗಳ ಮಾಡಿದಂತಾಗುವುದಿಲ್ಲ ಮತ್ತು ಒಂದು ಕಾವ್ಯದಲ್ಲಿ ಅದಷ್ಟೇ ಇದ್ದರೆ ಅದು ನಿಜವಾದ ಕಾವ್ಯವೂ ಆಗಿರುವುದಿಲ್ಲ. ಸಂಗೀತದಲ್ಲಿ ಆಸ್ವಾದನೆಯ ಸಾಧ್ಯತೆ ಇರುವ ರೀತಿಯಲ್ಲಿಯೇ ನಿಜವಾದ ಕಾವ್ಯವು ಅನುಭವಕ್ಕೆ ತಂದುಕೊಳ್ಳಬೇಕಾದ ಇನ್ನೂ ಹೆಚ್ಚಿನ ಏನನ್ನೋ ಒಳಗೊಂಡಿರುತ್ತದೆ, ಅದೇ ಅದರ ಮಹತ್ವದ ಹಾಗೂ ಸಾರಭಾತವಾದ ಭಾಗ. ಸಂಗೀತಕ್ಕೆ ತಾಳಬಿಧಿಯಿರುವ ಹಾಗೆ ಕಾವ್ಯಕ್ಕೆ ಅದರದೇ ವಿಶಿಷ್ಟ ಭಂದೊಗತಿಯಿರುತ್ತದೆ. ಮತ್ತು ಈ ಭಂದೊಗತಿಯೇ ಈ ಹೆಚ್ಚಿನ ಏನೋ ಒಂದು ಪದಗಳ ಮೂಲಕ ಹೊರಹೊಮ್ಮುವುದಕ್ಕೆ ಸಹಾಯಕವಾಗುತ್ತದೆ. ಪದಗಳೇ ಸ್ವಂತಃ ಅದನ್ನು ಹೊಂಡೊಯ್ಯುವುದಿಲ್ಲ ಇಲ್ಲವೆ ಒಟ್ಟಿನಲ್ಲಿ ಹೊರತರುವುದಿಲ್ಲ ಮತ್ತು ಅವೇ ಪದಗಳನ್ನು ಬೇರೆ ಕ್ರಮದಲ್ಲಿ, ಭಂದೊಗತಿಯಲ್ಲದೆ ಬರೆದರೆ ಇಲ್ಲವೆ ಭಂದೊಗತಿ ಸಮರ್ಪಕವಾಗಿರದಿದ್ದರೆ ಆ ಪದಗಳು ನಿಮ್ಮನ್ನು ಭಾವೋದ್ದಿಪ್ತರನ್ನಾಗಿ ಮಾಡುವುದಿಲ್ಲ ಇಲ್ಲವೆ ಪ್ರಭಾವ ಬೀರುವುದಿಲ್ಲ. ಈ ಏನೋ ಒಂದು ಆಂತರಿಕ

ಹುರುಳು ಅಥವಾ ಸೂಚನೆಯಾಗಿರುತ್ತದೆ. ಅದು ಆತ್ಮಕೆ ತಟ್ಟಿದ ಭಾವನೆ ಅಥವಾ ಅನುಭವವಾಗಿರುತ್ತದೆ, ಜೀವಭಾವ ಇಲ್ಲವೇ ಜೀವನಾನುಭವವಾಗಿರುತ್ತದೆ, ಮಾನಸಿಕ ಭಾವೋದ್ದೀಪಿ, ದರ್ಶನ ಅಥವಾ ಅನುಭವವಾಗಿರುತ್ತದೆ, (ಕೇವಲ ವಿಚಾರಷೋಂದಲ್ಲ). ಆ ಆಂತರಿಕ ಅನುಭವದ ಅಲ್ಲಿಮಾತ್ರವನ್ನಾದರೂ ಮರು ಉತ್ಸತ್ತಿ ಮಾಡಲು ಶಕ್ತಿರಾದಾಗೆ-ಮೂರ್ತಿ ಅನುಭವವನ್ನೇ ಅಲ್ಲಿ-ಆ ಕಾವ್ಯ ಕೊಡಬಹುದಾದುದನ್ನು ಹೊರಡಿಸುತ್ತಿರಿ, ಹಾಗಿಲ್ಲದಿದ್ದರೆ ಇಲ್ಲ.

ಕವಿತೆ ಮತ್ತು ಹಾಡು ಇವುಗಳ ನಡುವೆ ಇರುವ ನಿಜವಾದ ಭಿನ್ನತೆಯಿಂದರೆ ಇದು; ಸಂಗೀತದ ತಾಳಬದ್ಧತೆಗೆ ಒಗ್ಗುವಂತೆ ಹಾಡನ್ನು ರಚಿಸಲಾಗಿರುತ್ತದೆ; ಅವಶ್ಯವಾದ ಭಂದೋಗತಿಯನ್ನು ಅಥವಾ ಪದಗಳ ಸಂಗೀತವನ್ನು ಕೇಳಿಸಿಕೊಳ್ಳಲು ಕವಿತೆಯನ್ನು ರಚಿಸಲಾಗಿರುತ್ತದೆ. ಈ ಎರಡೂ ಭಂದೋಗತಿಗಳು ಬಹಳ ಭಿನ್ನವಾಗಿರುತ್ತವೆ. ಆ ಕಾರಣದಿಂದಾಗಿಯೇ ಕವಿತೆಯನ್ನು (ಯಾವಾಗಲೂ) ಸಂಗೀತಕ್ಕೆ ಒಳಪಡಿಸಲಾಗುವುದಿಲ್ಲ. ಆದರೆ ಸಂಗೀತಕ್ಕೊಳ್ಳಲಿಪಿಯಲ್ಲಿ ಸಾಧ್ಯವಾಗುವಂತೆ ಮಾಡುವ ದೃಷ್ಟಿಕೋನವನ್ನಿಂತುಕೊಂಡು ಕವಿತೆಯನ್ನು ರಚಿಸಿದಾಗ ಇಲ್ಲವೇ (ಆ ಉದ್ದೇಶ ವನ್ನಿಂತುಕೊಳ್ಳಿದೆ ಇದ್ದಾಗೂ) ಬರೆದ ಕವಿತೆಯಲ್ಲಿ ಜಲನೆಯೊಂದಿದ್ದು ಅದನ್ನು ಸಂಗೀತದ ತಾಳಬದ್ಧತೆಗೆ ಒಳಪಡಿಸುವುದು ಸುಲಭವಾದಾಗ ಆ ಕವಿತೆಯಲ್ಲಿ ಎರಡೂ ಬಗೆಯ ಭಂದೋಗತಿಗಳಿರುತ್ತವೆ. ಭಾವಗೀತಗಳ ಪ್ರಕಾರದ ಕಾವ್ಯದಲ್ಲಿ ಇದಿರುವುದು ಹೆಚ್ಚಿಗೆ ಕಂಡುಬರುತ್ತದೆ, ಉಳಿದ ಬಗೆಯ ಕಾವ್ಯದಲ್ಲಿ ಹಿಗಿರುವುದು ವಿರಳ. ಹಾಡಿನ ಒಂದು ಗುಣಲಕ್ಷಣವಿದೆ, ಅದೆಂದರೆ ಅದು ತನ್ನ ವಸ್ತುವಿನಲ್ಲಿ ಸರಳವಾಗಿರುವುದರಿಂದಲೇ ತೈತ್ತಿಪಡೆಯಾಗಿದೆ. ಅದು ವಿಚಾರವನ್ನು ಇಲ್ಲವೇ ಭಾವನೆಯನ್ನು ಹೊರಹೊಮ್ಮಿಸುತ್ತದೆ. ಶಬ್ದಗಳಲ್ಲಿ ವ್ಯಕ್ತಪಡಿಸಲಾಗದ ವೌಲ್ಯವನ್ನು ಸಂಗೀತ ಅಭಿವೃದ್ಧಿಪಡಿಸಿಕೊಂಡು ಹೋಗಲು ಅದು ಅನುವು ಮಾಡಿಕೊಡುತ್ತದೆ. ಆದಾಗೂ ಈ ವಾಕ್ಯ-ಸಂಯುಕ್ತವನ್ನು ಇಲ್ಲವೇ ಹೊರಡಿಸುತ್ತದೆ.

- ಶ್ರೀ ಅರವಿಂದರು

ಚೈತ್ಯಾತ್ಮಿಕ ಹಾಗೂ ಅಧಿಮಾನಕ ಸ್ಮಾರ್ತಿ

(9/364) ಸುಂದರವಾದ ಆಧ್ಯಾತ್ಮಿಕ ಕಾವ್ಯವನ್ನು ಕೊಡಬಲ್ಲ ಚೈತ್ಯಾತ್ಮಿಕ ಮೂಲವೂ ಇರುತ್ತದೆ. ಚೈತ್ಯಾತ್ಮಿಕವಾದುದಕ್ಕೆ ಎರಡು ಮುಖಗಳಿವೆ—ಸ್ವತಃ ಆತ್ಮದ ತತ್ವವೇ ಇರುತ್ತದೆ, ಅದು ಆತ್ಮದ ಎಲ್ಲ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ, ಮತ್ತು ನಮ್ಮ ಚೈತ್ಯಾತ್ಮಿಕ

ವ್ಯಕ್ತಿವಿಶ್ವತೆ ಇರುತ್ತದೆ, ಅದು ಒಂದು ಜೀವನದಿಂದ ಇನ್ನೊಂದು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತ ಬಂದಿರುವ ಸಾಮರ್ಥ್ಯವನ್ನು ಇಲ್ಲವೇ ಸದ್ಯದ ಜೀವನದಲ್ಲಿ ಶ್ರಿಯಾಗಿ ಮುಂದಿರಿಸಿದ್ದನ್ನು ಪ್ರತಿನಿಧಿಸುತ್ತದೆ. ಚೈತ್ಯಸತ್ತೆ, ಸಾಮಾನ್ಯವಾಗಿ ತನ್ನ ಮಾನಸಿಕ, ಪ್ರಾಣಿಕ ಹಾಗೂ ದೃಷ್ಟಿಕ ಉಪಕರಣಗಳ ಮೂಲಕ ತನ್ನನ್ನು ಅಭಿವೃದ್ಧಿಗೊಳಿಸುತ್ತದೆ. ಆದರೆ ತನ್ನ ಮೂರ್ತಿ ಭಾಪನ್ನು ಅಪರೂಪವಾಗಿ, ಇಲ್ಲವೇ ಇಲ್ಲ ಎಂಬ ರೀತಿಯಲ್ಲಿ ಮೂಡಿಸುತ್ತದೆ. ಹೆಚ್ಚಿಗೆ ಮರೆಸಿಟ್ಟಿ, ಭಾಯಾವೃತವಾದ ಅದರ ಸಾಫನವನ್ನು ತೋರೆದು ಮೂರ್ತಿಯಾಗಿ ಹೊರಗೆ ಒಂದು ತನ್ನ ಸ್ವಭಾವದ ಮೇಲಿನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುವಂತಿದ್ದರೆ ಮೂರ್ತಿ ಅದರ ಪೂರ್ತಿ ಭಾಪ ಮೂಡುತ್ತದೆ. ಆಗ ಅದು ಎಲ್ಲ ಆಧ್ಯಾತ್ಮಿಕ ಸಿದ್ಧಿಗಳನ್ನು ಸ್ವೀಕರಿಸಿ ತನ್ನದೇ ಆದ ರೀತಿಯಲ್ಲಿ ಹಾಗೂ ವಿಧದಲ್ಲಿ ಅಭಿವೃದ್ಧಿಪಡಿಸಬಲ್ಲದು. ಏಕೆಂದರೆ ಚೈತ್ಯಸತ್ತೆಯ ಸ್ವರ ಶಿರದ ಮೇಲೆ ಎತ್ತರದಲ್ಲಿರುವ ಸ್ತರಗಳ ಸ್ವರಕ್ಕಿಂತ ಭಿನ್ನವಾಗಿರುತ್ತದೆ ಅದು ಶೈಷ್ವತೆಯಲ್ಲಿ, ಸಾಮರ್ಥ್ಯದಲ್ಲಿ, ವಿಸ್ತಾರದಲ್ಲಿ ಕಡಿಮೆ ದಜ್ಞಯಾದಾಗಿರುತ್ತದೆ, ಅದಕ್ಕೆ ಹೆಚ್ಚಿನ ರೀತಿಯಲ್ಲಿ ಚಿಕ್ಕದಾದ ಮಾಧುರ್ಯ, ಸೂಕ್ಷ್ಮಸೌಂದರ್ಯ ಇರುತ್ತವೆ, ಅಲ್ಲಿ ಭಾವನೆಯ ಗಾಢವಾದ ಸೌಂದರ್ಯವಿರುತ್ತದೆ, ನಿಜವಾದ ಗ್ರಹಿಕೆಯ ಸೂಕ್ಷ್ಮತೆ ಸೂಕ್ಷ್ಮತೆ, ನಿಕಟವಾದ ಭಾಷೆ ಇರುತ್ತವೆ. ‘ಮಾಧುರ್ಯ ಮತ್ತು ಪ್ರಕಾಶ’ ಎಂಬ ಅಭಿವೃದ್ಧಿಯನ್ನು ಚೈತ್ಯದ ಸ್ವಭಾವದ ಶಿರಳಿಂದು ಸರಿಯಾಗಿಯೇ ಅನ್ವಯಿಸಬಹುದು. ಆಧ್ಯಾತ್ಮಿಕ ಸ್ತರವು, ಈ ವಿಷಯಗಳನ್ನು ಕೈಗೆತ್ತಿಕೊಂಡಾಗ, ಅವುಗಳಿಗೆ ವಿಸ್ತಾರವಾದ ಉಚ್ಚರಣೆಯನ್ನು (ವಚನವನ್ನು), ಪ್ರಕಾಶದ ಶೈಷ್ವತರ ವೈಭವವನ್ನು, ಬಲವ್ತರವಾದ ವಾಧುಂರ್ಯವನ್ನು, ಸಾಮರ್ಥ್ಯಪೂರ್ಣ ಅಧಿಕಾರ, ಬಲ ಹಾಗೂ ಸ್ಥಾವಕಾಶಗಳಿರುವ ಉಸಿರನ್ನು ನೀಡುತ್ತದೆ.

- ಶ್ರೀ ಅರವಿಂದರು

ಮಂತ್ರ

(9/199-200) ವ್ಯೇದಿಕ ಕವಿಗಳಿಗೆ ಮಂತ್ರದ ಅರ್ಥ ಸ್ಮಾರ್ತಿಪಡೆದ, ತೆರೆದು ಶೋರಿಸಲಾದುದರ ದರ್ಶನವಾಗಿತ್ತು, ಮತ್ತು ದರ್ಶಿಸಲಾದುದನ್ನು ಕುರಿತು ಜಿಂತನೆ ಮಾಡುವುದಾಗಿತ್ತು, ಅದರೊಂದಿಗೆ ಸಿದ್ಧಿಯೊಂದು ಜೊತೆಗೊಡಿರುತ್ತಿತ್ತು. ಸ್ವಾರಸ್ಯವಿಲ್ಲದ ಆದರೆ ಅವಶ್ಯವಾದ ಆಧುನಿಕ ಶಬ್ದವನ್ನು ಉಪಯೋಗಿಸುವುದಾದರೆ ಅದು ದೇವನ ಅತಿ ಆಳದ ಸತ್ಯ, ಆತ್ಮ, ಮನಸ್ಯ, ಪ್ರಕೃತಿ, ವಿಶ್ವ, ಜೀವನ, ವಿಷಯ, ಯೋಚನೆ, ಅನುಭವ, ಕಾರ್ಯ ಇವುಗಳನ್ನು ಕುರಿತಾದ ಸಿದ್ಧಿಯಾಗಿತ್ತು. ಅದು ಶೈಷ್ವ ಆತ್ಮದ ಭಂದಸ್ಸಿನ ರೆಕ್ಕಿಗಳ ಮೇಲೆ ಬಂದ ಜಿಂತನೆಯಾಗಿತ್ತು. ಏಕೆಂದರೆ ದರ್ಶನವನ್ನು

ಕೇಳಿಸಿಕೊಳ್ಳುವುದರಿಂದ ಬೇರ್ಪಡಿಸಲಾಗದು, ದರ್ಶನ ಹಾಗೂ ಕೇಳಿಸಿಕೊಳ್ಳುವಿಕೆ ಇವುಗಳಿಂದ ಒಂದೇ ಕ್ರಿಯೆಯಾಗಿತ್ತು. ಹಾಗೆಯೇ ಮನುಷ್ಯ ತನ್ನಲ್ಲಿರುವ ಸತ್ಯವನ್ನು- ಅದನ್ನು ನಾವು ಸಿದ್ಧಿಯಿಂದು ಅಧ್ಯೇತಸುತ್ತೇವೆ-ಜೀವಿಸುವುದನ್ನು ಅವರೆಡರಿಂದ ಬೇರ್ಪಡಿಸಲಾಗುವುದಿಲ್ಲ, ಏಕೆಂದರೆ ಆತ್ಮದಲ್ಲಿ ಅದರ ಸಾನ್ವಿಧ್ಯ ಮತ್ತು ಮನಸ್ಸನ್ನು ಅದು ತನ್ನ ವರದಲ್ಲಿಟ್ಟುಕೊಳ್ಳುವಿಕೆ ಇವು ಪ್ರಕಾಶಮಯ ಶಬ್ದದ ರೂಪ ಧರಿಸುವ ಆ ಆಂತರಿಕ ದರ್ಶನ ಹಾಗೂ ಕೇಳಿಸಿಕೊಳ್ಳುವಿಕೆ (ಶ್ರುತಿ) ಇವುಗಳ ಅಭಿವೃದ್ಧಿಯ ನಿಮಾತ್ಮನಿಗೆ ಇಲ್ಲವೇ ಅದರ ಮಾನವಿವಾಹಿನಿಯಾಗುವವನಿಗೆ ಮೊದಲು ಬರಬೇಕು ಇಲ್ಲವೇ ಜೋತೆಗೊಡಬೇಕು. ಮಂತ್ರವು ಹೃದಯದ ಮೂಲಕ ಹುಟ್ಟಿದೆ, ಯೋಚಿಸುವ ಮನಸ್ಸಿನಿಂದ ಆಕಾರ ತಳೆಯುತ್ತದೆ ಇಲ್ಲವೇ ಅದನ್ನು ಒಟ್ಟಿಗೆ ಕೂಡಿ ಹಾಕಲಾಗುತ್ತದೆ, ಅದು ಕಂಡುಕೊಂಡ ಯಾವ ಸನಾತನ ದೇವನ ಸತ್ಯವಾಗಿರುತ್ತದೆಯೋ ಅವನ ಒಂದು ಮುಖ ಇಲ್ಲವೇ ಒಂದು ರೂಪವಾಗಿರುತ್ತದೆ ಹಾಗೂ ಅದನ್ನು ಅವನ ರಥವನ್ನಾಗಿ ಮಾಡಲಾಗುತ್ತದೆ. ಮಂತ್ರದ ದೃಷ್ಟಿರನಾದ ಕವಿಯ ಶಬ್ದವನ್ನು ಕೇಳಲು ಯೋಗ್ಯನಾದ ಕೇಳಿಸಿಕೊಳ್ಳುವವನ ಮನಸ್ಸಿನಲ್ಲಿಯೂ, ನಮ್ಮ ಈ ಶಬ್ದ ನಿಜವಾದ ಮಂತ್ರವಾಗಿದ್ದರೆ, ಆ ಮೂರೂ ವಿಷಯಗಳು ಅಂದರೆ ಹೃದಯ, ಯೋಚಿಸುವ ಮನಸ್ಸು ಮತ್ತು ಮಂತ್ರದ ದೇವತೆ ಒಟ್ಟಿಗೆ ಬರಲೇಬೇಕು. ಆಳಾತಿ ಆಳದಲ್ಲಿರುವ ಸತ್ಯದ ದರ್ಶನದೊಂದಿಗೆ ಕೇಳಿಸಿಕೊಳ್ಳುವುದು ಜೋತೆಗೆ ಬರಬೇಕು, ಅದರ ಆಳಾತಿ ಆಳದಲ್ಲಿರುವ ಮನೋಭಾವವನ್ನು ವರವರ್ತಿ ಮಾಡಿಕೊಳ್ಳುವುದರೊಂದಿಗೆ ಮತ್ತು ಅದು ಆತ್ಮದಲ್ಲಿ ನೇಲೆ ಕಂಡುಕೊಳ್ಳುವುದರೊಂದಿಗೆ ಶಬ್ದದ ಭಂದೋಬಧ್ಯ ಸಂದೇಶ ಮತ್ತು ಮನಸ್ಸು ದ್ಯುಮೀ ಸತ್ಯದ ದರ್ಶನ ಮಾಡಿಕೊಳ್ಳುವಿಕೆ ಜೋತೆಗೆ ಬರಬೇಕು ಇಲ್ಲವೇ ಕೂಡಲೇ ಅನುಸರಿಸಬೇಕು.

- ಶ್ರೀ ಅರವಿಂದರು

ಕಾವ್ಯ ರಚನೆಯ ಕ್ರಿಯೆ ಹಾಗೂ ಸಾಧನೆ

(9/504) ಕಾವ್ಯ ರಚನೆ ಸಾಧನೆಯ ಸ್ಥಾನದಲ್ಲಿ ಬರಲಾರದೆಂಬುದು ಸ್ಪಷ್ಟ, ಅದು ಕೇವಲ ಹಿಮ್ಮೇಳದಂತಿರಬಹುದು. (ಭಕ್ತಿ, ಶರಣಾಗತಿ ಇಂತಹ) ಭಾವನೆಯಿದ್ದರೆ ಕಾವ್ಯರಚನೆ ಅದನ್ನು ಅಭಿವೃದ್ಧಕೊಳ್ಳಬಹುದು ಇಲ್ಲವೇ ದೃಷ್ಟಿಕರಿಸಬಹುದು, ಅನುಭವವಿದ್ದರೆ ಅದು ಅನುಭವವನ್ನು ಅಭಿವೃದ್ಧಿಗೊಳ್ಳಬಹುದು ಹಾಗೂ ಅನುಭವದ ಶಕ್ತಿಗೆ ಹೆಚ್ಚಿನ ಬಲ ನೀಡಬಹುದು. ಉಪನಿಷತ್ತಾ, ಗೀತೆ ಇಂತಹ ಮುಸ್ತಕಗಳನ್ನು ಓದುವುದು, ಇಲ್ಲವೇ ಭಕ್ತಿಗೀತಗಳನ್ನು ಹಾಡುವುದು, ಒಂದು ಇಲ್ಲವೇ ಇನ್ನೊಂದು ಹಂತದಲ್ಲಿ ಸಹಾಯಕವಾಗುವಂತೆ ಕಾವ್ಯರಚನೆ ಕೂಡ ಸಹಾಯಕವಾಗಬಲ್ಲದು.

ಅಲ್ಲದೆ ಅದು ಬಾಹ್ಯಪ್ರಜ್ಞ ಹಾಗೂ ಆಂತರಿಕ ಮನಸ್ಸು ಇಲ್ಲವೇ ಪ್ರಾಣಿಕ ಇವುಗಳ ನಡುವೆ ವಾಗ್ರ ವಾಾಡಿಕೊಡಬಹುದು. ಆದರೆ ಮನುಷ್ಯ ಅಲ್ಲಿಗೇ ನಿಂತುಬಿಡುವುದಾದರೆ ಬಹಳಷ್ಟನ್ನೇನೂ ಗಳಿಸಲಾಗುವುದಿಲ್ಲ. ಸಾಧನೆಯೇ ಮನುಷ್ಯ ವಿಷಯವಾಗಬೇಕು ಮತ್ತು ಸಾಧನೆಯಿಂದರೆ ಮನಸ್ಸನ್ನು ಪರಿಶುದ್ಧಗೊಳಿಸುವುದು, ಸತ್ಯಯನ್ನು ಮುಡುಪಾಗಿರಿಸುವುದು, ಚೈತ್ಯವನ್ನು ಆಂತರಿಕ ಮನಸ್ಸು ಹಾಗೂ ಪ್ರಾಣಿಕಗಳನ್ನು ತೆರೆದಿರಿಸುವುದು, ಭಗವಂತನ ಸಂಪರ್ಕ ಹಾಗೂ ಸಾನ್ವಿಧ್ಯ, ಎಲ್ಲ ವಸ್ತು-ವಿಷಯಗಳಲ್ಲಿ ಭಗವಂತನನ್ನು ಸಿದ್ಧಿಸಿಕೊಳ್ಳುವುದು, ಶರಣಾಗತಿ, ಭಕ್ತಿ, ವಿಶ್ವಾಸಿ ಪ್ರಜ್ಞಯಲ್ಲಿ ಮನುಷ್ಯ ತನ್ನ ಪ್ರಜ್ಞಯನ್ನು ವಿಸ್ತರಿಸಿಕೊಳ್ಳುವುದು, ಎಲ್ಲರಲ್ಲಿ ಇರುವ ದಿವ್ಯಾತ್ಮೆ ಸ್ವಭಾವದ ಆಧ್ಯಾತ್ಮಿಕ ಹಾಗೂ ಚೈತ್ಯಾತ್ಮಿಕ ಪರಿವರ್ತನೆ ಇವೆಲ್ಲವೂ ಇರುವುದಾಗಿದೆ. ಇವುಗಳನ್ನು ಅಲಕ್ಷಿಸಿದರೆ, ಕೇವಲ ಕಾವ್ಯರಚನೆ. ಮನಸ್ಸಿನ ಅಭಿವೃದ್ಧಿ ಹಾಗೂ ಸಾಮಾಜಿಕ ಸಂಪರ್ಕಗಳು ಎಲ್ಲ ಕಾಲದಲ್ಲಿ ಮನಸ್ಸನ್ನು ಆವರಿಸಿದರೆ, ಆಗ ಅದು ಸಾಧನೆಯಾಗಿರುವುದಿಲ್ಲ ಮತ್ತು ಕಾವ್ಯವನ್ನು ನಿಜವಾದ ಮನೋಭಾವದಿಂದ ರಚಿಸಬೇಕು, ಕೇರ್ಮ ಗಳಿಸುವುದಕ್ಕಾಗಿ, ಸ್ವ-ಸಂತೃಪ್ತಿ ಪಡೆಯುವುದಕ್ಕಾಗಿ ಬರೆಯಬಾರದು, ಆದರೆ ಭಗವಂತನೊಡನೆ ಸಂಪರ್ಕ ಪಡೆಯುವುದಕ್ಕಾಗಿ ಅಭೀಪ್ರೇಯ ಮೂಲಕ ಇಲ್ಲವೇ ಮನುಷ್ಯ ತನ್ನದೇ ಆಂತರಿಕ ಸತ್ಯಯ ಅಭಿವೃದ್ಧಿಗಾಗಿ ಬರೆಯಬೇಕು. ಭಾರತದಲ್ಲಿ ಅಪಾರ ಪ್ರಮಾಣದಲ್ಲಿ ತಮ್ಮ ಹಿಂದೆ ಭಕ್ತಿ ಗೀತಗಳನ್ನು, ಆಧ್ಯಾತ್ಮಿಕ ಕಾವ್ಯವನ್ನು ಬರೆದಿಟ್ಟು ಹೋದ ಪ್ರಾಚೀನ ಕಾಲದವರ ಹಾಗೆ ಕಾವ್ಯರಚನೆ ಮಾಡಬೇಕು. ಅದನ್ನು ಕೇವಲ ಪಾಶ್ಚಾತ್ಯ ಸಾಹಿತ್ಯಗಳ ಮನೋಭಾವದಿಂದ ಬರೆದರೆ ಸಹಾಯಕವಾಗುವುದಿಲ್ಲ. ಕರ್ಮಗಳು ಇಲ್ಲವೇ ಧ್ಯಾನ ಯಶಸ್ವಿಯಾಗಬೇಕಾದರೆ ಇಡೀ ಸತ್ಯಯನ್ನು ಒಟ್ಟಿಗೂಡಿಸಿಕೊಂಡು, ಉಳಿದೆಲ್ಲದರ ಮೇಲೆ ಪ್ರಾಬಲ್ಯ ಪಡೆದು, ಮುಡಿಪಾಗಿರಿಸಿಕೊಳ್ಳುವ ಸರಿಯಾದ ಮನೋಭಾವದಿಂದ ಹಾಗೂ ಆಧ್ಯಾತ್ಮಿಕ ಅಭೀಪ್ರೇಯಿಂದ ಅದನ್ನು ಮಾಡಬೇಕು.

*

(9/505) ಪ್ರತಿಯೊಬ್ಬ ಕಲಾರ್ಥ (ಅಪರೂಪದ ಅಪವಾದಗಳಿಧ್ಯಾರಬಹುದು)ನು ಸಾರ್ವಜನಿಕ ಮನುಷ್ಯನಲ್ಲಿರುವ ಒಂದಿಷ್ಟನ್ನು ತನ್ನ ಪ್ರಾಣಿಕ-ಭೌತಿಕ ಭಾಗಗಳಲ್ಲಿ ಹೊಂದಿರುತ್ತಾನೆ, ಅದರಿಂದಾಗಿ ಅವನು ಕೇಳುಗರ ಗುಂಪಿನಿಂದ ಪ್ರಚೋದನೆಗಾಗಿ, ಸಾಮಾಜಿಕ ಕರತಾಡನಕ್ಕಾಗಿ, ತೈಗಿನಿಂದ ಅಭಿಮಾನಕ್ಕಾಗಿ, ಹೊಗಳಿಕೆಗಾಗಿ ಹಾಗೂ ಕೇರ್ಮಗಾಗಿ ಹಂಬಲಿಸುತ್ತಾನೆ. ನೀವು ಯೋಗಿಯಾಗಲು ಬಯಸಿದರೆ ಅದೆಲ್ಲ ಮೂರ್ತಿಯಾಗಿ ಹೊರಟುಹೋಗಬೇಕು. ನಿಮ್ಮ ಕಲೆ ಒಂದು ಸೇವೆ ಸಲ್ಲಿಸಬೇಕು,

ನಿಮ್ಮ ಅಹಂಕಾರದ ಸೇವೆಗಾಗಿ ಇಲ್ಲವೆ ಇನ್ನಾರದೋ ಇಲ್ಲವೆ ಬೇರೆ ಇನ್ನಾವುದರದೋ ಸೇವೆಗಾಗಿ ಅದಿರುವದಿಲ್ಲ, ಆದರೆ ಕೇವಲ ಭಗವಂತನ ಸೇವೆಗಾಗಿ ಇರುತ್ತದೆ.

*

(9/506) ನಿನ್ನ ಕಾವ್ಯರಚನೆಯ ಕಾರ್ಯವನ್ನು ನಿಲ್ಲಿಸಬಾರದು ಎಂದು ಯಾವಾಗಲೂ ನಾನು ಹೇಳುತ್ತ ಬಂದಿದ್ದೇನೆ. ವಿರಕ್ತಿಯಿಂದಾಗಲಿ ಇಲ್ಲವೆ ತಪಸ್ಸ ಮಾಡುವ ವಿಚಾರದಿಂದಾಗಲಿ ಹಾಗೆ ಮಾಡುವುದು ತಪ್ಪಾಗುತ್ತದೆ. ಇಂತಹ ವಿಷಯಗಳು ತಾವೇ ಕಳಚಿ ಹೋದಾಗ ಅಪುಗಳನ್ನು ನಿಲ್ಲಿಸಬೇಕು. ಏಕೆಂದರೆ ಮನುಷ್ಯ ಪೂರ್ತಿ ಅನುಭವದಿಂದ ಕೂಡಿಕೊಂಡಿರುತ್ತಾನೇ ಮತ್ತು ತನ್ನ ಆಂತರಿಕ ಜೀವನದಲ್ಲಿ ಎಷ್ಟೊಂದು ಅಭಿರುಚಿಯುಳ್ಳವನಾಗಿರುತ್ತಾನೆಂದರೆ ಬೇರೆ ಯಾವ ಕಾರ್ಯಕ್ಕಾಗಿ ಚೈತನ್ಯವನ್ನು ಉಳಿಸಿಕೊಳ್ಳಲಿಕ್ಕಾಗುವುದಿಲ್ಲ. ಹಾಗಿದ್ದಾಗ್ನೇ ಕೂಡ ಆ ಕಾರ್ಯವನ್ನು ಕೈಬಿಡಬೇಕೆಂಬ ನಿಯಮವಿರುವದಿಲ್ಲ, ಏಕೆಂದರೆ ಕಾವ್ಯರಚನೆ ಇತ್ಯಾದಿ ಸಾಧನೆಯ ಒಂದು ಭಾಗವಾಗಿರಬಾರದೆಂಬುದಕ್ಕೆ ಕಾರಣವಿರುವದಿಲ್ಲ. ಪ್ರಶಂಸಿಗಾಗಿ, ಕೀರ್ತಿಗಾಗಿ ಇರುವ ಪ್ರೇಮವನ್ನು, ಅಹಂಕಾರದ ಭಾವನೆಯನ್ನು ಬಿಟ್ಟುಕೊಡಬೇಕಾಗುತ್ತದೆ, ಆದರೆ ಆ ಜಟಿವಟಿಕೆಯನ್ನು ನಿಲ್ಲಿಸದೆ ಅದನ್ನು ಮಾಡಬಹುದು.

*

ಎಲ್ಲ ಮಾನವ ಹಿರಿಮೆ ಮತ್ತು ಕೀರ್ತಿ ಹಾಗೂ ಸಿದ್ಧಿಗಳು ಅನಂತನಾದವನ, ಸನಾತನನಾದವನ ಶೈಷ್ಯತೆಯ ಮುಂದೆ ಏನೂ ಅಲ್ಲ ಎಂಬುದು ಪರಿಪೂರ್ಣ ಸತ್ಯ, ಹಾಗಾಗಿ ಸಾಧ್ಯವಾಗಬಹುದಾದ ಎರಡು ತಾರ್ಕಿಕ ಅನುಮಾನಗಳಿವೆ. ಮೊದಲನೆಯದೆಂದರೆ ಎಲ್ಲ ಕ್ರಿಯೆಯನ್ನು ತ್ವಾಗ ಮಾಡಿ, ಗುಹೆಯೊಂದರಲ್ಲಿ ಪ್ರವೇಶಿಸುವುದಾಗಿದೆ, ಎರಡನೆಯದೆಂದರೆ ಅಹಂಕಾರದಿಂದ ಹೊರಗೆ ಬಂದು ಬೆಳೆಯುವುದಾಗಿದೆ, ಅದರಿಂದಾಗಿ ಆ ರೂಪದ ಜಟಿವಟಿಕೆಗಳು ಒಂದು ದಿನ ಪ್ರಜ್ಞಾಪೂರ್ವಕವಾಗಿ ಅನಂತನ ಹಾಗೂ ಸನಾತನನ ಕ್ರಿಯೆಗಳಾಗಬಹುದು.

- ಶ್ರೀ ಅರವಿಂದರು

ಕಾವ್ಯದಿಂದ ದೊರಕುವ ಸಹಾಯ

(9/510-11) ದೈವಿ ಶಬ್ದಕ್ಕೆ ಸಾಮಧ್ಯವಿರುತ್ತದೆ-ಬರೆದಿಡಲಾದ ಸಾಮಾನ್ಯ ಶಬ್ದಕ್ಕೂ ಸಾಮಧ್ಯವಿರುತ್ತದೆ. ಅದು ಸ್ಥಾತ್ಮಿಯ ಸೆಲೆಯಿಂದ ಬಂದ ಶಬ್ದವಾಗಿದ್ದರೆ ಅದಕ್ಕೆ ಇನ್ನೂ ಹೆಚ್ಚು ಸಾಮಧ್ಯವಿರುತ್ತದೆ. ಯಾವ ಬಗೆಯ ಸಾಮಧ್ಯ, ಯಾವುದಕ್ಕಾಗಿ

ಸಾಮಧ್ಯ ಎಂಬುದು ಸ್ಥಾತ್ಮಿಯ ಸ್ವರೂಪದ ಮೇಲೆ ಅವಲಂಬಿಸಿರುತ್ತದೆ. ಅದು ಸ್ವತಃ ದೈವಿ ಶಬ್ದವಾಗಿದ್ದರೆ-ವೇದ, ಉಪನಿಷತ್ತು, ಗೀತೆ ಇಂತಹವುಗಳಲ್ಲಿ ಬರುವ ಕೆಲವು ವಚನಗಳು ಇರುವ ಹಾಗಿದ್ದರೆ-ಅದಕ್ಕೆ ಆಧ್ಯಾತ್ಮಿಕ ಪ್ರಚೋದನೆ ನೀಡುವ, ಪ್ರಜ್ಞೆಯನ್ನು ಮೇಲಕ್ಕೆತ್ತುವ, ಕೆಲವೊಂದು ಸಿದ್ಧಿಗಳನ್ನು ತಂದುಕೊಡುವ ಸಾಮಧ್ಯವಿರುತ್ತದೆ.

ಪ್ರೇರಿಕ ಕರ್ಮಗಳ ತಮ್ಮ ಕಾವ್ಯವನ್ನು ಮಂತ್ರಗಳಿಂದು ಭಾವಿಸಿದ್ದರು. ಅವು ಅವರದೇ ಸಿದ್ಧಿಗಳ ವಾಹನಗಳಾಗಿದ್ದವು ಮತ್ತು ಇತರರ ಸಿದ್ಧಿಗಳಿಗೆ ವಾಹನವಾಗಬಲ್ಲವಾಗಿದ್ದವು. ಸ್ವಾಭಾವಿಕವಾಗಿ ಇವು ಪ್ರಕಾಶ ನೀಡಬಲ್ಲವಾಗಿದ್ದವು, ಯೋಗದ ಗುರಿಯಾದ ನೆಲೆಗೊಂಡ, ಶಾಶ್ವತ ಸಿದ್ಧಿಗಳಾಗಿರಲಿಲ್ಲ-ಆದರೆ ಅವು ಆ ಗುರಿಯತ್ತ ಹೆಚ್ಚೆ ಇಡಲು ಇಲ್ಲವೆ ಕನಿಷ್ಠಪಕ್ಷ ದಾರಿದೀಪಗಳಿಂದು ಸಹಾಯಕವಾಗಿದ್ದವು. ಗೀತೆ, ಉಪನಿಷತ್ತು ಇವುಗಳಲ್ಲಿಯ ಶೈಲ್ಕರ್ಮಗಳ ಅರ್ಥವನ್ನು ಹೀಗೆ ಧ್ಯಾನ ಮಾಡುತ್ತಿದ್ದಾಗಿ ಬಹಳ ಜನರಿಗೆ ಜ್ಞಾನೋದಯ ಉಂಟಾಗುತ್ತಿತ್ತು, ಪ್ರಾರಂಭದ ಸಿದ್ಧಿಗಳೂ ಕೂಡ ದೊರಕುತ್ತಿದ್ದವು. ದೈವಿ ಶಬ್ದದಲ್ಲಿರುವ ಪ್ರಕಾಶವನ್ನು ಮಾತುಗಳ ಮೂಲಕ ಇಲ್ಲವೆ ಬರೆದಿಟ್ಟ ರೂಪದಲ್ಲಿ ಹೊಂಡೊಯ್ಯುವ ಯಾವುದೇ ರೀತಿ ಅಂತರಂಗದಲ್ಲಿರುವ ಈ ಅಗ್ನಿಪ್ರಜ್ಞಲಿಸುವಂತೆ ಮಾಡಬಲ್ಲದು, ಆಕಾಶದಷ್ಟು ವಿಸ್ತಾರವನ್ನು ತೆರೆದಿರಿಸಬಲ್ಲದು, ಶಬ್ದವೇ ದೇಹಧಾರಣೆ ಮಾಡಿದ ರೀತಿಯಲ್ಲಿ ಪರಿಣಾಮಕಾರಿ ದರ್ಶನ ನೀಡಬಹುದು. ಎಲ್ಲ ಯುಗಗಳಲ್ಲಿ ಆಧ್ಯಾತ್ಮವನ್ನು ಅನ್ವೇಷಿಸುವ ಜನರು ತಮ್ಮ ಅಭಿಪ್ರೇಗಳನ್ನು ಇಲ್ಲವೆ ತಮ್ಮ ಅನುಭವಗಳನ್ನು ಕಾವ್ಯರೂಪದಲ್ಲಿ ಇಲ್ಲವೆ ಸ್ಥಾತ್ಮಿಪಡೆದ ಭಾಷೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ, ಅದು ಅವರಿಗೆ ಹಾಗೂ ಇತರರಿಗೆ ಸಹಾಯ ಮಾಡಿದೆ.

- ಶ್ರೀ ಅರವಿಂದರು

ಭವಿಷ್ಯತ್ತಿನ ಕಾವ್ಯ

(9/243) . . . ಆತ್ಮದಲ್ಲಿ ಜೀವಿಸುವುದೆಂದರೆ ಸದ್ಗುರ ರೂಪಗಳಲ್ಲಿ ಸನಾತನವಾದುದರ ಲಕ್ಷಣವನ್ನು ಗುರುತಿಸಲು ಶಕ್ತರಾಗುವುದಾಗಿದೆ ಮತ್ತು ಹಾಗೆಯೇ ಈ ರೂಪಗಳಲ್ಲಿ ಆತ್ಮದ ಶೈಷ್ಯತರ ಪ್ರಾಮುಖ್ಯತೆಯ ದರ್ಶನ ಮಾಡಿಕೊಳ್ಳುವುದಾಗಿದೆ. ಅಂತಹ ದಾರ್ಶನಿಕ ದೃಷ್ಟಿ ವರ್ತಮಾನದ ಎಲ್ಲ ರೀತಿಗಳನ್ನು ಶೋಧಿಸುವುದು ಮತ್ತು ಮಾನವನಿಗೆ ತನ್ನನ್ನು ರೂಪಿಸಿದ್ದಾಗುವುದು ಮತ್ತು ತಾನು ಏನನ್ನು ರೂಪಿಸುತ್ತಿದ್ದೇನೆ ಎಂಬುದರ ಆಳವಾದ ವಿವರಣೆಯನ್ನು ಒದಗಿಸುವುದಾಗಿರುತ್ತದೆ, ಅದು ಎಲ್ಲ ಮುಖವಾಡಗಳ ಹಿಂದೆ ಅಡಗಿರುವ ದೈವತ್ವವನ್ನು ತೆರೆದು ತೋರಿಸುತ್ತದೆ, ನಮ್ಮ

ವಾಸ್ತವ ಮಾನವ ಜೀವನದ ಒಗಟಿನಲ್ಲಿ ಕುರೂಪವಾದದ್ದನ್ನು, ಭಯಾನಕವಾದದ್ದನ್ನು, ದಿಗ್ಭುಮಿಗೊಳಿಸುವುದನ್ನು ಕೂಡ ಎದುರಿಸುತ್ತದೆ, ಅದರ ಆಳವಾದ ಐಂದ್ರಿಯಕ ಸಂಪೇದನೆಯನ್ನು ಕಂಡುಕೊಳ್ಳುತ್ತದೆ, ಬಾಹ್ಯಾವಸ್ಥೆಗಳಲ್ಲಿ ಪರಿವರ್ತನೆ ಹೊಂದದೆ ಹೆಣಗಾಡುತ್ತಿರುವುದರಿಂದ ಬಿಡುಗಡೆ ಉಂಟಾಗುವಂತೆ ಮಾಡುತ್ತದೆ ಮತ್ತು ಅದರ ಕಾವ್ಯಾಭಿರುಚಿಯ ಸಹಾನುಭೂತಿಯಿಂದ ಆಧ್ಯಾತ್ಮಿಕ ಸತ್ಯದ ಹಾಗೂ ಸೌಂದರ್ಯದ ವಸ್ತುವನ್ನು ಸಂಗ್ರಹಿಸುತ್ತದೆ. ಇತ್ತೀಚಿನ ಕಾವ್ಯ ರಚನೆಯಲ್ಲಿ ಈ ಪ್ರವೃತ್ತಿ ಬೇಕೆಂದು ಬರುತ್ತಿದೆ, ಮತ್ತು ಅದಿನ್ನೂ ಸಾಕಾಗುವಷಿರುವ ಒಳನೋಟದ ಸೂಕ್ತ ವಿವೇಚನೆಯನ್ನು ಹೊಂದಿಲ್ಲ, ಮತ್ತು ಬಹಳವು ಸಲ ಅದನ್ನು ಒರಟಾಗಿ ನಿರ್ವಹಿಸುತ್ತಿರುವ ಕಾರಣದಿಂದಾಗಿ ಅದರಲ್ಲಿ ಕೊರತೆ ಇರುವುದು ಕಂಡುಬರುತ್ತದೆ. ಅದರೆ ಆ ಅಪ್ರಬುಧ್ಯತೆಯ ಮೇಲೆ ಒಮ್ಮೆ ಜಯ ಸಾಧಿಸಿದ ನಂತರ ಅದು ಶೈಷ್ವ ಕಾವ್ಯದ ಉದ್ದೇಶಗಳಲ್ಲಿ ಒಂದು ವಿಶಾಲವಾದ, ನಿತ್ಯಿತ ಸ್ಥಾನವನ್ನು ಪಡೆಯಲೇಬೇಕು. ಅದರೆ ವಿಶೇಷವಾಗಿ ಮಾನವನ ಆತ್ಮದ ಅದ್ವೈತ ಹೆಚ್ಚು ಸ್ವಷ್ಟವಾದ ಮತ್ತು ಹೆಚ್ಚು ಸೂಕ್ತಿದಾಯಕ ದರ್ಶನವು ಭವಿಷ್ಯತ್ತಿನ ಕಾವ್ಯದಲ್ಲಿ ಹೆಚ್ಚಿನ ಭಾಗವನ್ನು ಆಕ್ರಮಿಸುವುದು. ಏಕೆಂದರೆ ಆಧ್ಯಾತ್ಮಿಕ ದೃಷ್ಟಿ ಮನುಷ್ಯ ಅವನಿದ್ದ ಹಾಗಿರುವುದರಲ್ಲಿ, ಅವನ ಹೆಣಗಾಟ, ಯಶಸ್ವಿ, ವಿಫಲತೆಗಳಲ್ಲಿ, ಅವನ ಪಾಪ, ಅಪರಾಧ, ಸಣ್ಣತನಗಳಲ್ಲಿಯೂ ಕೂಡ ದೃವತ್ವವನ್ನು ನೋಡಲು ಶಕ್ತಾಗಾಗುವುದು. ಅದರೆ ಕಾಲಗತಿಯಲ್ಲಿ ಆತ್ಮ ಭವಿಷ್ಯತ್ತಿನ, ವರ್ತಮಾನ ಹಾಗೂ ಭೂತ ಕಾಲಗಳ ಪ್ರಭುವಾಗಿರುತ್ತದೆ, ಮುಂದೆ ಬರಲಿರುವ ಅದರ ಯುಗಗಳಲ್ಲಿ ಅರ್ಥರೂಪಗೊಂಡ ದ್ರವ್ಯವರ್ಣೇ ಆಗಿರುವುದಿಲ್ಲ, ಅದರೆ ಗಾಢವಾದ ಅರ್ಥದಲ್ಲಿ ಅದು ಅದರ ಕಳೆದುಹೋದ ಕಾಲ ಹಾಗೂ ವರ್ತಮಾನ ಕಾಲಗಳು ಉಂಟಾಗುವಂತೆ ಮಾಡುವ ಭವಿಷ್ಯತ್ತಿನ ಕರೆ ಮತ್ತು ಆಕರ್ಷಣೆ ಕೂಡ ಆಗಿರುತ್ತದೆ ಮತ್ತು ಆ ಭವಿಷ್ಯತ್ತನ್ನು ಹೆಚ್ಚು ಹೆಚ್ಚಿಗಿ ಮಾನವ ಸತ್ಯೆಯಲ್ಲಿರುವ ದೇವನ ಬೆಳವಣಿಗೆ ಎಂದು ನೋಡಲಾಗುತ್ತದೆ, ಈ ಭವಿಷ್ಯತ್ತು ಯೋಚಿಸುವ, ಸಂಕಲ್ಪ ಮಾಡುವ ಮತ್ತು ತನ್ನ ಪರಿಮಾಣತೆಗಾಗಿ ಶ್ರಮಿಸುವ ಮಾನವ ಕುಲದ ಉಚ್ಚಮಟ್ಟದ ಅದ್ವೈತವಾಗಿರುತ್ತದೆ. ಈ ರೀತಿಯಲ್ಲಿ ಬೇಕೆಂದುವ ದೇವ, ಮಾನವ ಏಕತೆ, ಆಧ್ಯಾತ್ಮಿಕ ಸ್ವಾತಂತ್ರ್ಯ, ಬರಲಿರುವ ಮಾನವನ ಅತಿಮಾನವತ್ತು ಪೃಥ್ವಿ ಜೀವನದಲ್ಲಿ ದ್ಯುಮಿಂಚಿನ ಆದರ್ಶ ಯಥಾರ್ಥತೆ ಕಂಡುಕೊಳ್ಳಲಿವಿಕೆ, ವ್ಯಕ್ತಿ ತನ್ನ ದೇವಸದೃಶ ಸಾಧ್ಯತೆಯಲ್ಲಿ ಏರಿ ಹೋಗುವಿಕೆ ಕರೆ ಮತ್ತು ಮಾನವ ಕುಲ ತನ್ನಲ್ಲಿ ತಂದುಕೊಳ್ಳಲಿ ಆತ್ಮದ ಸಾಮರ್ಥ್ಯ ಕುರಿತು ಭಾವನೆಗೆ ತಂದುಕೊಳ್ಳಲಿ ಶೈಷ್ವತೆಯಲ್ಲಿ ಜೀವಿಸುವುದಕ್ಕೆ ಕರೆ ಇವೆಲ್ಲವುಗಳನ್ನು ಕುರಿತಾದ ಗೀತೆಯ ರಚನೆಯಲ್ಲಿ ಕಂಡುಬರುವ ಪ್ರವೃತ್ತಿಯ

ಬಗ್ಗೆ ನಾವು ಹೆಚ್ಚು ಹೆಚ್ಚಿಗಿ ಕೇಳಲಿದ್ದೇವೆ; ಜೀವಿಸಬೇಕಾದ ಈ ಶೈಷ್ವತೆಯನ್ನು ಸ್ವಷ್ಟತೆಯ ಪರಿಮಾಣ ರೂಪದಲ್ಲಿ ಹೊರಗೆ ತರಬೇಕಾಗಿದೆ. ಜೀವನವನ್ನು ಅಂದಗೊಳಿಸಲು ಕಲೆ ಮತ್ತು ಕಾವ್ಯ ಮಾಡಬಹುದಾದ ಕಾರ್ಯವಿಧಾನ ಅತ್ಯಂತ ಬಾಹ್ಯದಲ್ಲಿರುವಂತಹದು. ಜೀವನ ಹೆಚ್ಚು ನಿಕಟವಾಗಿ ಸೌಂದರ್ಯದಿಂದ ಕೂಡಿದ್ದು, ಉದಾತ್ವವಾದದ್ದು, ಶೈಷ್ವವಾದದ್ದು, ಅರ್ಥದಿಂದ ತುಂಬಿಕೊಂಡದ್ದು ಆಗುವಂತೆ ಮಾಡುವುದು ಕಲೆ ಹಾಗೂ ಕಾವ್ಯದ ಇನ್ನೂ ಹೆಚ್ಚಿನ ಅಧಿಕೃತ ಕಾರ್ಯವಾಗಿರುತ್ತದೆ. ಅದರೆ ಕವಿಯು ದ್ರವ್ಯಾರ್ಥನಾದಾಗ, ಮಾನವತೆಗೆ ತನ್ನ ಸನಾತನ ಆತ್ಮವನ್ನು ಮತ್ತು ಅದರ ಪ್ರಕಟಣೆಯಲ್ಲಿರುವ ದೇವರುಗಳನ್ನು ತೆರೆದು ತೋರಿಸಿದಾಗ ಅತ್ಯಂತ ಶೈಷ್ವವಾದದ್ದು ಬರುತ್ತದೆ.

*

(9/268) ಅದು ಪರಿಣಾಮದಲ್ಲಿ ಹೆಚ್ಚು ವಿಶ್ವಾಸಿ ದರ್ಶನವಾಗಿದೆ, ಜಗತ್ತಿನಲ್ಲಿ ಹಾಗೂ ಮಾನವನಲ್ಲಿ ಇರುವ ದೇವನನ್ನು, ಅವನ ದ್ಯುಮಿಂಚಿನ ಸಾಧ್ಯತೆಗಳನ್ನು ಹಾಗೆಯೇ ಅವನೇನಾಗಿರುವನೋ ಅದರಲ್ಲಿ ಪ್ರಕಟವಾಗುವ ಸಾಮರ್ಥ್ಯದ ಶೈಷ್ವತೆಯನ್ನು, ಅವನ ಯೋಚನೆ ಭಾವನೆ ಇಂದ್ರಿಯ ಶಕ್ತಿ ಶ್ರೀಯ ಇವು ಆಧ್ಯಾತ್ಮಿಕರಣಗೊಂಡು ಮೇಲಕ್ಕೇಳುವುದನ್ನು, ಹೆಚ್ಚು ಅಭಿವೃದ್ಧಿ ಪಡೆದ ಜ್ಯೋತ್ಸ್ಯತ್ಯಾತ್ಮಿಕ ಮನಸ್ಸು ಮತ್ತು ಹೃದಯಗಳನ್ನು, ಅವನ ಸ್ವಭಾವದಲ್ಲಿ ಮತ್ತು ಜಗತ್ತಿನ ಅರ್ಥದಲ್ಲಿ, ಹೆಚ್ಚು ನಿಜವಾದ ಹಾಗೂ ಆಳವಾದ ಒಳನೋಟವನ್ನು, ಅವನ ಜೀವನದ ಉದ್ದೇಶದಲ್ಲಿ ಹಾಗೂ ರಚನೆಯಲ್ಲಿ ದ್ಯುಮಿಂಚಿನ ಸಂಭಾವ್ಯತೆಗಳಿಗೆ ಮತ್ತು ಹೆಚ್ಚು ಆಧ್ಯಾತ್ಮಿಕವಾದ ಮೌಲ್ಯಗಳಿಗೆ ಕರೆಕೊಡುವುದನ್ನು ಸಿದ್ಧಿಸಿಕೊಳ್ಳುವುದಾಗಿದೆ. ಅದು ಮಾನವತೆಗೆ ಕೊಟ್ಟ ಕರೆ, ನಿಧಾನವಾಗಿ ತರೆದುಕೊಳ್ಳುತ್ತಿರುವ ಮತ್ತು ಈಗ ಹೆಚ್ಚು ಸ್ವಷ್ಟವಾಗಿ ತರೆದುಕೊಳ್ಳುತ್ತಿರುವ ವಿಶ್ವದ ದಿವ್ಯಾತ್ಮನಿಂದ ಕೊಡಲಾದ ಪ್ರತಿಷ್ಠೆ. ಈ ವಿಷಯಗಳನ್ನು ತಮ್ಮ ಜೀವನದಲ್ಲಿ ಹಾಗೂ ಸಂಸ್ಕೃತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳುವಂತೆ ಮಾಡುವ ರಾಷ್ಟ್ರಗಳು ಬರಲಿರುವ ಅರುಣೋದಯ ಕಾಲದ ರಾಷ್ಟ್ರಗಳಾಗುವು ಮತ್ತು ಯಾವುದೇ ಕುಲಕ್ಕೆ ಸೇರಿದ, ಯಾವುದೇ ಮಾತೃಭಾಷೆಯಿರುವ ಕವಿಗಳು ಈ ವಚನಗಳಂತೆ ಸೂಕ್ತಿಗೊಂಡವರಾಗಿ ಮಾತನಾಡಿದರೆ ಅವರು ಭವಿಷ್ಯತ್ತಿನ ಕಾವ್ಯವನ್ನು ಸೃಷ್ಟಿಸುವವರಾಗುವರು.

- ಶ್ರೀ ಅರವಿಂದರು

A God's Labour

I have gathered my dreams in a silver air
Between the gold and the blue
And wrapped them softly and left them there,
My jewelled dreams of you

I had hoped to build a rainbow bridge
Marrying the soil to the sky
And sow in this dancing planet midge
The moods of infinity.

But too bright were our heavens, too far away,
Too frail their ethereal stuff;
Too splendid and sudden our light could not stay;
The roots were not deep enough.

He who would bring the heavens here
Must descend himself into clay
And the burden of earthly nature bear
And tread the dolorous way.

Coercing my godhead I have come down
Here on the sordid earth,
Ignorant, labouring, human grown
Twixt the gates of death and birth.

I have been digging deep and long
Mid a horror of filth and mire
A bed for the golden river's song,
A home for the deathless fire.

I have laboured and suffered in Matter's night
To bring the fire to man;
But the hate of hell and human spite
Are my meed since the world began.

For man's mind is the dupe of his animal self;
Hoping its lusts to win,
He harbours within him a grisly Elf
Enamoured of sorrow and sin.

ಭಾಗ - II
ಕವಿತೆಗಳು

ದೇವನೋಬ್ಬನ ಶ್ರಮ

ಬಂಗಾರ ವರ್ಣ ನೀಲಿ ವರ್ಣಗಳ ನಡುವಿರುವ
ರಜತ ವರ್ಣದ ಗಾಳಿಯಲ್ಲಿ ನನ್ನ ಕನಸುಗಳನೊಟ್ಟಿಗೂಡಿಸಿದೆ
ಅಪ್ಯಾಗಳನು ಮೃದುವಾಗಿ ಸುತ್ತಿಟ್ಟೆ, ಅಲ್ಲಿಯೇ ಇರಲು ಬಿಟ್ಟುಕೊಟ್ಟೆ
ಅವು ನಿನ್ನ ಕುರಿತಾದ ಮೌನಿಚಿತೆ ಕನಸುಗಳು.

ಮಣ್ಣನೊಂದಿಗೆ ಆಗಸದ ಮದುವೆಯ ಮಾಡಬಯಸಿ
ಕಾಮನಬಿಲ್ಲಿನ ಸೇತುವೆಯನು ನಿರ್ಮಿಸುವ,
ನರ್ತಿಸುತ್ತಿಹ ಈ ಗೃಹದ ಕುಳಿ ಮನುಜನ ಅನಂತದ
ಚಿತ್ತಿಂಥಿಗಳನು ಬಿತ್ತುವ ಭರವಸೆಯ ನಾ ತಾಜೆದ್ದೆ.

ನಮ್ಮ ಸ್ವರ್ಗಗಳಿಧ್ವನಿ ಅತಿ ಉಜ್ಜವಲವಾಗಿ ಅತಿ ದೂರವಾಗಿ
ಅಪ್ಯಾಗಳ ಆಕಾಶದ್ವಾರ್ವಾತ್ಮ ಅತಿ ದುರ್ಬಲವಾಗಿ
ಒಮ್ಮೆಲೆ ಭವ್ಯವಾಗಿ ಹೊರಬರುವ ನಮ್ಮ ಪ್ರಕಾಶ ಉಳಿದುಕೊಳ್ಳಲಾರದಾಗಿತ್ತು
ಬೇರುಗಳು ಸಾಕಷ್ಟು ಅಳಕಿಳಿದು ಹೋಗಿರಲ್ಲಿ.

ಸ್ವರ್ಗಗಳನಿಲ್ಲಿ ತರಲು ಹೊರಟಿರುವವನು
ಸ್ವಂತಃ ತಾನೇ ಮಣಿನಲ್ಲಿ ಕೆಳಗಿಳಿದು ಬರಬೇಕು
ಪಾರ್ಥಿವ ಸ್ವಭಾವದ ಭಾರವನವನು ಹೊರಬೇಕು.
ಮಂಕು ಕವಿದ ಮಾರ್ಗದ ಮೇಲೆ ಹೆಚ್ಚೆ ಇರಿಸಬೇಕು.

ನನ್ನ ದೈವತ್ಯದ ಮೇಲೆ ಒತ್ತಾಯತಂದು ಬಂದಿರುವೆ
ನಾ ಕೆಳಗಿಳಿದು ಈ ಮೆಲಿನ ಪ್ರಕ್ರಿಯ ಮೇಲೆ,
ಜನ್ಮ ಮೃತ್ಯುಗಳ ಮಹಾದ್ವಾರಗಳ ನಡುವೆ
ಅಜ್ಞಾನಿ ಮಾನವನಾಗಿ ಶ್ರಮಿಸುತ್ತ ಬೆಳೆದು.

ಬಂಗಾರ ವರ್ಣದ ನದಿಯ ಸಂಗೀತಕ್ಕೆ ತಳವ ನಿರ್ಮಿಸುವುದಕಾಗಿ
ನಂದದ ಅಗ್ನಿಗಾಂದು ಮನೆಯ ಮಾಡುವುದಕಾಗಿ
ಒಹುಕಾಲದಿಂದ ನಾ ಅಗೆಯುತ್ತಿರುವೆ ಅತಿ ಆಳದವರೆಗೆ
ಮಾಲಿನ್ಯ ಕೆಸರು ನೆಲಗಳ ಭಯಾನಕತೆಯ ಮಧ್ಯ.

ಮಾನವರಿಗೆ ಅಗ್ನಿಯನು ತಂದು ಕೊಡಲೆಂದು ನಾನು
ಭೋತದ್ವಾದ ರಾತ್ರಿಯಲ್ಲಿ ಶ್ರಮಿಸುತ್ತಿರುವೆ, ಸಂಕಪಿಸುತ್ತಿರುವೆ,
ದ್ವೇಷ, ಮಾನವರ ಮತ್ತರ ಇವು ಮಾತ್ರ
ಜಗತ್ತಿನಾರಂಭದಿಂದ ನಾ ದೊರಕಿಸಿದ ಮರಸ್ಯಾರ.

ಕಾರಣ ತನ್ನ ಇಂದ್ರಿಯ ಸುಖಿ ಬಯಸಿ ಮೋಸ ಹೋದುದೇ ಮಾನವ ಮನ,
ಅದರ ಭೋಗದಾಸೆಗಳನು ಜಯಿಸಲೆಂದು ಬಯಸಿ
ವೇದನೆ ಪಾಪಗಳ ಮೋಹಕೊಳಗಾಗಿ
ಮಾನವ ಎಡಗೊಟ್ಟಿರುವ ತನ್ನಾಳಿಗೆ ಭೀಕರ ತುಂಟ ಮನುವಿಗೆ.

The grey Elf shudders from heaven's flame

And from all things glad and pure;
Only by pleasure and passion and pain
His drama can endure.

All around is darkness and strife;
For the lamps that men call suns
Are but halfway gleams on this stumbling life
Cast by the Undying Ones.

Man lights his little torches of hope
That lead to a failing edge;
A fragment of Truth is his widest scope,
An inn his pilgrimage.

The Truth of truths men fear and deny,
The Light of lights they refuse;
To ignorant gods they lift their cry
Or a demon altar choose.

All that was found must again be sought,
Each enemy slain revives,
Each battle for ever is fought and refought
Through vistas of fruitless lives.

My gaping wounds are a thousand and one
And the Titan kings assail,
But I dare not rest till my task is done
And wrought the eternal will.

How they mock and sneer, both devils and men!
"Thy hope is Chimera's head
Painting the sky with its fiery stain;
Thou shalt fall and thy work lie dead.

"Who art thou that babblest of heavenly ease
And joy and golden room
To us who are waifs on inconsistant seas
And bound to life's iron doom?

ಎಲ್ಲ ಶುದ್ಧ ಸಂತೋಷಕರ ವಸ್ತು-ವಿಷಯಗಳಿಗೆ
ಸ್ವರ್ಗದ ಜ್ಯಾಲೆಗಳಿಗೆ ತತ್ತರಿಸವುದು ಆ ತುಂಟ ಮನು
ಇಂದ್ರಿಯ ಸುಖ, ಭಾವೋದ್ದೇಶ ನೋಪುಗಳ ಮೂಲಕ ಮಾತ್ರ
ನಡೆಯುವುದವನ ನಾಟಕ.

ಸುತ್ತಮುತ್ತಲು ಎಲ್ಲಿದೆಯಲ್ಲಿರುವುದು ಅಂಥಕಾರ, ಕಚ್ಚಾಟ
ಕಾರಣ ಸೂರ್ಯರೆಂದು ಜನ ಕರೆಯುವವರು
ಎಡವ್ಯತೀರುವ ಈ ಜೀವನದೊಳಗೆ ಅಮರರೆಸದ
ಅಧ್ಯಾತ್ಮಾರಿ ತೋರಿಸುವ ಕ್ಷಣಿಕ ಪ್ರಭೇಗಳು ಮಾತ್ರ,
ಮನುಜ ಬೆಳಗಿಸುವ ಭರವಸೆಯ ಚಿಕ್ಕ ದೀವಟಿಗೆಗಳು
ಕೊಂಡೊಯ್ಯಾವವು ವಿಫಲವಾಗುವ ಅಂಚಿನೆಡೆಗೆ,
ದೃಷ್ಟಿ ಸತ್ಯದ ಒಂದಿಪ್ಪು ಅವನ ಅತಿ ವಿಸ್ತಾರವಾದ ವ್ಯಾಪ್ತಿ
ಅವನ ಯಾತ್ರೆಯಿರುವುದು ಒಂದು ತಂಗುದಾಣದತ್ತ.
ಸತ್ಯಗಳೊಳಗಿರುವ ದೃಷ್ಟಿ ಸತ್ಯಕೆ ಜನರು ಭಯಭೀತರಾಗುವರು,
ನಿರಾಕರಿಸುವರು, ಪ್ರಕಾಶಗಳ ದೃಷ್ಟಿ ಪ್ರಕಾಶವನು ತಿರಸ್ಕರಿಸುವರು,
ಅಜ್ಞಾನಿ ದೇವತೆಗಳಿಂದೆ ತಾರಕ್ಕೇರಿಸುವರು ತಮ್ಮ ಕಾಗನ್ನು
ಇಲ್ಲವೇ ಭೂತಗಳ ಬಲಿಪೀಠವನಾಯ್ದೊಳ್ಳುವರು.
ಕಂಡುಕೊಂಡದ್ದನೆಲ್ಲ ಮತ್ತೆ ಅರಸಬೇಕು,
ಹತನಾದ ಪ್ರತಿಯೊಬ್ಬ ಶತ್ರು ಮತ್ತೆ ಮೇಲೆದ್ದು ಬರುವ,
ನಿಷ್ಫಲ ಜನ್ಮಗಳ ನೀಳನೊಳಿಟಗಳುದ್ದಕೂ
ಪ್ರತಿಯೊಂದು ಕದನದಲ್ಲಿ ಹೋರಾಡಿ ಮರುಹೋರಾಟ ನಡೆಸಬೇಕು.
ಅಗಲವಾಗಿ ಬಾಯಿರೆದ ನನ್ನ ಗಾಯಗಳ ಸಂಖ್ಯೆ ಸಾವಿರದ ಒಂದು
ಅಲ್ಲದೆ ರಾಕ್ಷಸ ರಾಜರು ದಾಳಿಯಿಡುತ್ತಿಹರು,
ನನ್ನ ಕಾರ್ಯ ಕ್ಯಾಗೂಡುವವರೆಗೆ ಸನಾತನ ಸಂಕಲ್ಪ ಕಾರ್ಯಗತವಾಗುವವರೆಗೆ
ವಿಶ್ವಾಸುವ ಸಾಹಸ ನಾ ಮಾಡಲಾರೆ.
ಜನರು ಭೂತಗಳು ಅವಹೇಳನದ ದನಿಯಲ್ಲಿ ಅಣಕಿಸುವುದು ಹೀಗೆ:
"ನನ್ನ ಭರವಸೆ ಪೆಡಂಭೂತದ ತಲೆಯು ಉರಿ ಉಗುಳುವ
ಬಣ್ಣದ ವಸುವಿನಿಂದ ಆಕಾಶಕ್ಕೆ ಬಣ್ಣ ಬಳೆಯುವಂತಿಹುದು,
ನೀನು ಪತನಗೊಳ್ಳುವೆ, ನಿನ್ನ ಕಾರ್ಯ ಸತ್ತು ನೆಲಕಚ್ಚುವುದು,
"ಅಚೇತನದ ಸಾಗರಗಳ ಮೇಲೆ ಕೊಳ್ಳಿಕೊಂಡು ಬಂದ ಬೇವಾಸಿಗಳು
ಜೀವನದ ಕರಿಣ ನಿಯಮಕ್ಕೆ ಬಧಿರು ಆದ ನಮಗೆ
ಸ್ವರ್ಗೀಯ ಆರಾಮ ಸಂತೋಷ, ಜೆನ್ನದ ಜಾಗ ಕುರಿತು
ಗಳಹುವ ನೀನು ಯಾರು?

"This earth is ours, a field of Night
For our petty flickering fires.
How shall it brook the sacred Light
Or suffer a god's desires?

"Come, let us slay him and end his course!
Then shall our hearts have release
From the burden and call of his glory and force
And the curb of his wide white peace."

But the god is there in my mortal breast
Who wrestles with error and fate
And tramples a road through mire and waste
For the nameless Immaculate.

A voice cried, "Go where none have gone!
Dig deeper, deeper yet
Till thou reach the grim foundation stone
And knock at the keyless gate."

I saw that a falsehood was planted deep
At the very root of things
Where the grey Sphinx guards God's riddle sleep
On the Dragon's outspread wings.

I left the surface gauds of mind
And life's unsatisfied seas
And plunged through the body's alleys blind
To the nether mysteries.

I have delved through the dumb Earth's dreadful heart
And heard her black mass' bell.

I have seen the source whence her agonies part
And the inner reason of hell.

Above me the dragon murmurs moan
And the goblin voices flit;
I have pierced the Void where Thought was born,
I have walked in the bottomless pit.

"ಈ ಪ್ರತಿಷ್ಠಿತ ನಮ್ಮೆಯು, ರಾತ್ರಿಯ ಶ್ವೇತಪದು,
ಮಿಳಿಕುವ ನಮ್ಮೆ ಕ್ಷುದ್ರ ಉರಿಗಳಿಗೆ.
ಹೇಗೆ ಪವಿತ್ರ ದೃಷ್ಟಿ ಪ್ರಕಾಶವನು ಅದು ತಾಳಕೊಳ್ಳಬಲ್ಲದು,
ಇಲ್ಲವೇ ದೇವನ ಬಯಕೆಗಳ ಸಹಿಸಿಕೊಳ್ಳಬಲ್ಲದು?

"ಬನ್ನಿ ನಾವೆಲ್ಲ ಅವನನ್ನು ಕೊಂಡು ಬಿಡುವ ಅವನ ದಾರಿಯನು ಹೊನೆಗೊಳಿಸಿ ಬಿಡುವ!
ಅವನ ವೈಭವ ಶಕ್ತಿಗಳು ಕೊಡುವ ಕರೆಯ ಭಾರದಿಂದ
ಮತ್ತುವನ ವಿಸ್ತಾರವಾದ ಶುಭ್ರ ಶಾಂತಿಯ ನಿಗದಿಂದ
ನಮ್ಮೆ ಹೃದಯಗಳು ಪಡೆಯುವವು ಬಿಡುಗಡೆಯನಾಗ."

ಆದರೆ ನಾಮರಹಿತ ದೃಷ್ಟಿ ಪರಿಶುದ್ಧನಿಗಾಗಿ
ದೋಷ ವಿಧಿಗಳೊಡನೆ ಸೇಳಸುತ್ತೆ
ಹಾಳುಬಿಧ್ದ ಕೆಸರು ನೆಲವನು ತುಳಿದು ಮಾರ್ಗ ನಿರ್ಮಿಸುವ
ದೇವ ನನ್ನ ಮತ್ತೊಂದು ಎದೆಯೋಳಿಹನು.

"ಯಾರೂ ಹೋಗದೆ ಇದ್ದ ಜಾಗಕ್ಕೆ ನೀ ತೆರಳು
ತಳಹದಿಯಲಿರುವ ನಿರ್ದಯಿ ಶಿಲ್ಪಿಯ ತಲುಪವವರೆಗೆ
ಅಲ್ಲಿರುವ ಬೀಗರಹಿತ ಕದ ತಟ್ಟಿವವರೆಗೆ
ಆಳಾತಿ ಆಳದಲಿ ಅಗೆಯುತ್ತ ಹೋಗು" ಎಂದಿತು ಒಂದು ದನಿ.

ವಸ್ತು-ವಿಷಯಗಳ ಬೇರಿನಲ್ಲಿಯ
ಹುಸಿಯಾದುದನ್ನು ಆಳದಲಿ ಬಿತ್ತಿರುವುದ ಕಂಡೆ
ಅಲ್ಲಿ ಅನಾದಿ ಕಾಲದ ಸಿಂಹದೇಷಿ ಯಷ್ಟಿ ಭೀಕರ ಪ್ರಕ್ಷಿಯ
ವಿಶಾಲ ರಕ್ಷಿತ ಮೇಲೆ ದೇವನ ಒಗಟು ನಿದ್ರೆಯನು ಕಾಯುತಿಹುದು.

ಮನದ ಮೇಲ್ಮೈಲಿರುವ ಬೆಡಗಿನ ಒಡವೆಗಳನು
ಜೀವನದ ಅತ್ಯಷ್ಟ ಸಾಗರಗಳನು ನಾ ತ್ಯಜಿಸಿದೆ
ಅಧೋಲೋಕದ ರಹಸ್ಯಗಳತ್ತ ದೇಹದ ಅಂಥ ಕಾಲದಾರಿಗಳ
ಮೂಲಕವೇ ಮುಳಿಗು ಹಾಕಿದೆ.

ಮೂಕ ಪ್ರತಿಷ್ಠಿತ ಭಯಾನಕ ಹೃದಯವನು ಆದ್ಯಂತ ತೋಡಿ ನೋಡಿಹೆನು
ಅದರ ಕಮ್ಮಿ ವರ್ಣದ ದಿವ್ಯಪೂಜಾ ಘಂಟೆಯ ನಾದ ಕೇಳಿಹೆನು.
ಆದರ ಸಂಕಟಗಳು ಬೇರೆಫಂಡುವ ಮೂಲವನು
ನರಕದ ಆಂತರಿಕ ತರ್ಕವನು ನಾ ನೋಡಿಹೆನು.

ಭೀಕರ ಪ್ರಕ್ಷಿಯ ಕಲರವಗಳು ಗೋಳಿಡುತ್ತಿವೆ ನನ್ನ ಮೇಲೆ
ಬೇತಾಳ ದನಿಗಳು ಸುಳಿದಾಡುತ್ತಿವೆ,
ಯೋಚನೆ ಜನಿಸಿದ ಶೂನ್ಯವನು ಭೇದಿಸಿರುವೆ,
ತಳವಿಲ್ಲದ ತಗ್ಗಿನ ಮೇಲೆ ನಡೆದಾಡಿರುವೆ.

On a desperate stair my feet have trod
Armoured with boundless peace,
Bringing the fires of the splendour of God
Into the human abyss.

He who I am was with me still,
All veils are breaking now.
I have heard His voice and borne His will
On my vast untroubled brow.

The gulf twixt the depths and the heights is bridged
And the golden waters pour
Down the sapphire mountain rainbow-ridged
And glimmer from shore to shore.

Heaven's fire is lit in the breast of the earth
And the undying suns here burn;
Through a wonder cleft in the bounds of birth
The incarnae spirits yearn

Like flames to othe kingdoms of Truth and Bliss:
Down a gold-red stairway wend
The radiant children of Paradise
Clarioning darkness' end.

A little more and the new life's doors
Shall be carved in silver light
With its aureate roof and mosaic floors
In a great world bare and bright.

I shall leave my dreams in their argent air,
For in a raiment of gold and blue
There shall move on the earth embodied and fair
The living truth of you.

- Sri Aurobindo

ಅಪರಿಮಿತ ಶಾಂತಿಯ ಕವಚ ತೊಟ್ಟುಕೊಂಡು
ದೇವನ ಭವ್ಯತೆಯ ಅಗ್ನಿಗಳನು
ಮಾನವತೆಯ ಆಳದೊಳಗೆ ತರುತ್ತೆ
ಹತಾಶ ಮೆಟ್ಟಲುಗಳ ಮೇಲೆ ನನ್ನ ಪಾದಗಳು ಹೆಚ್ಚೆಯಿರಿಸಿಹವು.

ನಾನಾರಾಗಿರುವನೋ ಅವನಿನ್ನೂ ನನ್ನೊಡನೆ ಇದ್ದು
ಎಲ್ಲ ಪರದೆಗಳು ಸದ್ಯ ಹರಿದು ಬೀಳುತ್ತಿಹವು
ನಾನವನ ವಾಶಿಯನು ಕೇಳಿಹೆನು ಅವನ ಸಂಕಲ್ಪವನು
ನನ್ನ ವಿಶಾಲ ಶ್ವೇಷರಹಿತ ಲಲಾಟದ ಮೇಲೆ ಧರಿಸಿಹೆನು.

ಆಳಗಳ ಎತ್ತರಗಳ ನಡುವಿನ ಕಂದರಕೆ ಕಟ್ಟಲಾಗಿದೆ ಸೇತುವೆಯನು
ಕಾಮನಬಿಲ್ಲ ಕೊಡುಗರೆಯಾಗಿರುವ ನೀಲವಣಿದ ಪರವತದ ಕೆಳಗೆ
ಬಂಗಾರ ವಣಿದ ಜಲರಾತಿಗಳು ಸುರಿಯುತ್ತಿಹವು
ಒಂದು ದಂಡೆಯಿಂದಿನ್ನೊಂದು ದಂಡೆಯವರೆಗೆ ಮಿನುಗುತ್ತಿಹವು.

ಪೃಥ್ವಿಯ ವದೆಯಲಿ ಸ್ವರ್ಗದ ಅಗ್ನಿಯನು ಬೆಳಗಿಸಲಾಗಿಹುದು
ಅಮರ ಸೂರ್ಯರಲ್ಲಿ ಪ್ರಜ್ಞಲಿಸುತ್ತಿಹರು
ಜನ್ಮದ ಬಂಧನಗಳ ಅಧ್ಯತ್ಮ ಬಿರುಕೊಂದರ ಮೂಲಕ
ಅವಶರಿಸಿದ ಆಶ್ರಮಗಳು ಹಾತೊರೆಯುತ್ತಿಹವು

ದ್ಯೇವಿ ಸತ್ಯ ದಿವ್ಯಾನಂದಗಳ ರಾಜ್ಯಗಳಿರುವ ಜ್ಞಾನಿಗಳಂತೆ
ಸ್ವರ್ಗದ ತೇಜಸ್ಸಿ ಮಕ್ಕಳು
ಅಂಧಕಾರದ ಅಂತ್ಯ ಕುರಿತು ಕವಚೆ ಉದ್ದುತ್ತೆ
ಕೆಂಪ ಮಿಶ್ರಿತ ಸುವಣಿ ವಣಿದ ಮೆಟ್ಟಲುಗಳ ತಿರುವಿನ ಕೆಳಗೆ ಹೆಚ್ಚೆಯಿಡುತ್ತಿಹರು.

ಕಣ್ಣ ಕೋರ್ಕೆಸುವ ಭತ್ತು ಮೋಜೆಕೆ ನೆಲಗಳಿರುವ
ಅನಾವೃತ ಉಜ್ಜಲ ಶ್ರೇಷ್ಠ ಜಗತ್ತಿನಲ್ಲಿ
ಸ್ವಲ್ಪ ಹೆಚ್ಚಿನ ಹೊಸ ಜೀವನದ ದ್ವಾರಗಳನು
ರಜತ ವಣಿದ ಬೆಳಕನಲ್ಲಿ ಕೊರೆಯಲಾಗುವುದು.

ನನ್ನ ಕನಸುಗಳನು ಅವುಗಳ ರಜತ ವಣಿದ ಗಾಳಿಯಲಿ ಬಿಟ್ಟುಕೊಡುವೆ
ಕಾರಣ ಸ್ವಣಿವಣ ನೀಲವಣಿಗಳ ಉದುಷಿನಲ್ಲಿ
ಪೃಥ್ವಿಯ ಮೇಲೆ ನಿನ್ನ ಜೀವನತ ಸತ್ಯ
ದೇಹತಕೆದು ಸುಂದರ ರೂಪದಲ್ಲಿ ಚಲಿಸುವುದು.

- ಶ್ರೀ ಅರವಿಂದರು

To the hill-tops of silence

To the hill-tops of silence from over the infinite sea,

Golden he came,

Armed with the flame,

Looked on the world, that his greatness and passion must free.

- Sri Aurobindo

Evolution [1]

I passed into a lucent still abode

And saw as in a mirror crystalline

An ancient Force ascending serpentine

The unhasting spirals of the aeonic road.

Earth was cradle for the arriving god

And man but a half-dark half-luminous sign

Of the transition of the veiled Divine

From Matter's sleep and the tormented load

Of ignorant life and death to the Spirit's light.

Mind liberated swam Light's ocean vast,

And life escaped from its grey tortured line;

I saw Matter illumining its parent Night.

The soul could feel into infinity cast

Timeless God-bliss the heart incarnadine.

- Sri Aurobindo

Evolution [2]

All is not finished in the unseen decree;

A mind beyond our mind demands our ken,

A life of unimagined harmony

Awaits, concealed, the grasp of unborn men.

The crude beginnings of the lifeless earth

The mindless stirrings of the plant and tree

Prepared our thought; thought for a godlike birth

Broadens the mould of our mortality.

ನಿಶ್ಚಲ ನೀರವತೆಯಲ್ಲಿರುವ ಗುಡ್ಡಗಳ ತುದಿಗಳಿಂದೆಗೆ

ಅನಂತ ವಿಸ್ತಾರವಿರುವ ಸಾಗರದ ಮೇಲಿಂದ ನಿಶ್ಚಲನೀರವತೆಯಲ್ಲಿರುವ ಗುಡ್ಡದ ತುದಿಗಳಿಗೆ
ಜ್ಞಾಲೀಯ ಕವಚ ಧರಿಸಿ
ಸುವರ್ಣಾವರ್ಣಾದ ಅವನು ಬಂದ,
ತನ್ನ ಶೈಷ್ವತೆ ಹಾಗೂ ಭಾವ್ಯೋದ್ರೇಕ ಮುಕ್ತಗೊಳಿಸಬೇಕಾದ ಜಗತ್ತನ್ನು ಅವಲೋಕಿಸಿದ.
– ಶ್ರೀ ಅರವಿಂದರು

ಉತ್ಸಾಹಿ – 1

ಪ್ರಕಾಶಮಾನ ಸ್ಥಿರ ವಾಸಸ್ಥಳವೊಂದರಲ್ಲಿ ನಾ ಸಾಗಿ ಹೋದೆ,
ಸ್ಥಟಿಕೇಯ ಒಳರಚನೆಯಿರುವ ಕನ್ನಡಿಯಲ್ಲಿ
ಪೂರ್ಣಿನ ದೃವೀ ಶಕ್ತಿ ಸರ್ವ ಚಲಿಸುವ ಡೊಂಕು ರೀತಿಯಲ್ಲಿ
ಅಪಸರಿಸದೆ ಅನಂತ ಕಾಲದ ಮಾರ್ಗದ ಸುರಳಿಗಳಲ್ಲಿ ಆರೋಹಣ ಮಾಡುವುದನು ಕಂಡೆ.
ಆಗಮಿಸುತ್ತಿರುವ ದೇವನಿಗೆ ಪ್ರಾರ್ಥಿ ಬಂದು ತೊಟ್ಟಲಾಗಿತ್ತು
ಭೌತದ್ವಯದ ನಿದ್ದೆಯಿಂದ ಹೀಡಿಗೊಳಿಸಬೇಕಾದ ಭಾರದಿಂದ
ಅತ್ಯದ ಪ್ರಕಾಶಕಿರುವ ಅಜ್ಞಾನದ ಜೀವನ ಮರಣಗಳಿಂದ
ಪರದೆಯ ಹಿಂದಿರುವ ದೇವನ ಸಂಕ್ರಮಣವಿರುವಾಗ
ಮಾನವ ಅರ್ಥ ಕತ್ತಲು ಅರ್ಥ ಪ್ರಕಾಶದ ಚಿಹ್ನೆ ಮಾತ್ರವಾಗಿದ್ದು
ಕಂಜಿತು ಮುಕ್ತ ಮನ ಬೆಳಕಿನ ವಿಶಾಲ ಸಾಗರದಲ್ಲಿ
ಜೀವನ ಪಾರಾಯಿತು ಮಂಕಾದ ಹೀಡಿಗೊಳಿಸಬೇಕಾದ ದಾರಿಯಿಂದ
ಭೌತದ್ವಯ ತನ್ನನು ಹೆತ್ತೆ ಕತ್ತಲೀಯನು ಬೆಳಗಿದುದ ಕಂಡೆ.
ಅತ್ಯ ತಂದುಕೊಂಡಿತು ಅನಂತದಲ್ಲಿ ಎರಕಗೊಂಡ ಭಾವನೆಯನು
ಕಡುಗಂಪು ಬಣ್ಣದ ಹೃದಯ ಹೊಂದಿತು ಕಾಲಾತೀತ ದಿವ್ಯಾನಂದವನು.
– ಶ್ರೀ ಅರವಿಂದರು

ಉತ್ಸಾಹಿ – 2

ಗೋಚರಿಸದ ದೃವೀ ಸಂಕಲ್ಪದಲ್ಲಿ ಎಲ್ಲವೂ ಕೊನೆಗೊಂಡಿಲ್ಲ
ನಮ್ಮ ಮನದಾಸಿಗಿರುವ ಮನ ನಮ್ಮ ಕಣ್ಣಾಳವನು ಬೇಡುತ್ತಿದೆ,
ಕಲ್ಪನಾತೀತ ಸಮರಸವಿರುವ ಮರೆಯಲಿದ್ದುಕೊಂಡಿರುವ
ಜೀವನವ್ಯಾಂದು ಕಾದುಹೊಂಡಿದೆ ಇನ್ನೂ ಜನ್ಮತಾಳಿರದ ಜನರ ಹಿಡಿತಕ್ಕೆ ಸಿಗಲು.
ಪ್ರಾಣರಹಿತವಾಗಿದ್ದ ಪೃಥಿವೀಯ ಒರಟು ಪ್ರಾರಂಭಗಳಲ್ಲಿ
ಸಸ್ಯ ಗಿಡ ಮರಗಳ ಬುದ್ಧಿಗಳನ ಅಲುಗಾಟಗಳು
ನಮ್ಮ ಯೋಚನೆಯನು ಸಿದ್ಧಗೊಳಿಸಿದವು, ದೇವ ಸದ್ಯತ ಜನ್ಮತಾಳಿವುದಕಾಗಿ
ಆ ಯೋಚನೆ ವಿಸ್ತಾರಗೊಳಿಸುವುದು ನಮ್ಮ ಮತ್ತುತ್ತರೆಯ ಎರಕವನು.

A might no human will nor force can gain,
A knowledge seated in eternity,
A bliss beyond our struggle and our pain
Are the high pinnacles of our destiny.

O Thou who climb'dst to mind from the dull stone,
Face now the miracled summits still unwon.

- Sri Aurobindo

Because Thou art

Because Thou art All-beauty and All-bliss,
My soul blind and enamoured yearns for Thee;
It bears Thy mystic touch in all that is
And thrills with the burden of that ecstasy.

Behind all eyes I meet Thy secret gaze
And in each voice I hear Thy magic tune;
Thy sweetness hunts my heart through Nature's ways,
Nowhere it beats now from Thy snare immune.

It loves Thy body in all living things;
The joy is there in every leaf and stone
The moments bring Thee on their fiery wings;
Sight's endless artistry is Thou alone.

Time voyages with Thee upon its prow, –
And all the future's passionate hope is Thou.

- Sri Aurobindo

Oh, but fair was her face

Oh, but fair was her face as she lolled in her green-tinted robe,
Emerald trees,
Sapphire seas,
Sun-ring and moon-ring that glittered and hung in each lobe.

- Sri Aurobindo

ಮಾನವನ ಯಾವ ಸಂಕಲ್ಪ ಇಲ್ಲವೇ ಯಾವ ಶಕ್ತಿ ಗಳಿಸಲಾಗದ ಬಲ
ಶಾಷ್ಟ್ರತತೆಯಲ್ಲಿ ಅಸೀನವಾಗಿರುವ ಜಾನ್,
ನಮ್ಮ ಹೊಗುವಿಕೆ ನೋವುಗಳಾಚೆಗಿರುವ ದಿವ್ಯನಂದ
ಇವು ನಮ್ಮ ಅದ್ವಿತ್ಯದ ಉಚ್ಛ ಶಿವಿರಗಳಾಗಿಹವು.
ಜಡ ಶಿಲೆಯಿಂದ ಮನದವರೆಗೆ ಏರಿ ಹೋಗುತ್ತಿರುವ ಓ ನೀನು,
ಇನ್ನೂ ಜಯಿಸಿರದ ಅಧ್ಯತ ಶಿವಿರಗಳನು ಎದುರಿಸಿಗೆ.

- ಶ್ರೀ ಅರವಿಂದರು

ನೀನಿರುವುದರಿಂದಾಗಿ

ಎಲ್ಲ ಸೌಂದರ್ಯ, ಎಲ್ಲ ದಿವ್ಯನಂದ, ನೀನಾಗಿರುವುದರಿಂದಾಗಿ
ಅಂಥ, ಮುಗ್ಧ ನನ್ನಾತ್ಮಕ ಹಂಬಲಿಸುತ್ತಿದೆ ನಿನಗಾಗಿ,
ಹೊಂದಿರುವುದು ಇರುವುದರಲ್ಲಿಲ್ಲ ನಿನ್ನ ಆಧ್ಯಾತ್ಮಿಕತೆಯ ಸ್ವರ್ಥ
ಪುಣಿತವಾಗುವುದು ಆ ಪರಮಾನಂದದ ಭಾರದಲೆ.
ಎಲ್ಲ ಕಣ್ಣಗಳ ಹಿಂದೆ ಕಾಣಿಸುವುದು ನಾ ನಿನ್ನ ಗುಪ್ತ ನೋಟವನು
ಪ್ರತಿಯೊಂದು ದನಿಯಲ್ಲಿ ಕೇಳುವ ನಾ ನಿನ್ನ ಮಾಂತ್ರಿಕ ರಾಗವನು,
ಬೆಂಬತ್ತಿಹುದು ನಿನ್ನ ಮಾಧುರ್ಯವನ್ನು ಹೃದಯವನು ಪ್ರಕೃತಿಯ ರೀತಿ ನೀತಿಗಳಲ್ಲಿ
ಮತ್ತೆ ಬೇರೆಡೆಯೆಲ್ಲೆಲ್ಲಾ ಅದರ ಬಡಿತವಿಲ್ಲ ನಿನ್ನ ರಕ್ಷಿಸುವ ಬಲೆಯ ಬಿಟ್ಟು,
ಜೀವಿಗಳೆಲ್ಲವುಗಳಲ್ಲಿ ನಿನ್ನ ದೇಹವನೇ ಶ್ರೀತಿಸುವುದು
ಪ್ರತಿ ಎಲೆ, ಶಿಲೆಗಳಲ್ಲಿ ತುಂಬಿಕೊಂಡಿದೆ ನಿನ್ನದೇ ಸಂತೋಷ
ಕ್ಷಣಗಳು ಕರೆತರುವವು ನಿನ್ನನು ತಮ್ಮ ಉಚ್ಛಲ ರಕ್ಷಿತ ಮೇಲೆ,
ದೃಷ್ಟಿಗೊಂಡರ ಕೊನೆಯಿರದ ಕೊಶಲ ಆಗಿರುವ ನೀನು ಮಾತ್ರ.
ಪಯಣಿಸುವುದು ಕಾಲ ನಿನ್ನೊಂದಿಗೆ ತನ್ನ ಹಡಗಿನ ಮುಂಭಾಗದಲ್ಲಿ,-
ಭವಿಷ್ಯವೆಲ್ಲದರ ಭಾವೋದ್ದೀಪ್ತ ಭರವಸೆ ನೀನಾಗಿರುವಿ.

- ಶ್ರೀ ಅರವಿಂದರು

ಓ, ಆದರೆ ಅವಳ ಮುಖ ಸುಂದರವಾಗಿತ್ತು

ಓ, ಆದರೆ ಅವಳ ತನ್ನ ಹೆಿಯ ಬಣ್ಣದ ಫಾಯೆಯಿರುವ ನೀಣುಧುಳಿಸಲ್ಲಿ ಒರಿಗಿಕೊಂಡಾಗ
ಕಾಡು ಹಸಿರು ಬಣ್ಣದ ಗಿಡಗಳು,
ನೀಲವರ್ಣದ ಸಾಗರಗಳು,
ರವಿ-ಉಂಗರ, ಜಂಧು-ಉಂಗರ ಅವಳ ಪ್ರತಿಯೊಂದು ಕಿವಿಯಲ್ಲಿ ಜೋತುಬಿಡ್ಡ
ಹೊಳೆಯುತ್ತಿದ್ದಾಗ ತಾಗಾಡುತ್ತಿದ್ದಾಗ ಅವಳ ಮುಖ ಸುಂದರವಾಗಿತ್ತು.

- ಶ್ರೀ ಅರವಿಂದರು

To (R) On Her Birthday

The repetition of thy gracious years
Brings back once more thy natal morn.
Upon the crest of youth the life appears, –
A wave upborne.

Amid the hundreds thronging Ocean's floor
A wave upon the crowded sea
With regular rhythm pushing towards the shore
Our life must be.

The power that moves it is the Ocean's force
Invincible, eternal, free,
And by that impulse it pursues its course
Inevitably.

We, too, by the Eternal Might are led
To whatsoever goal He wills
Our helm He grasps, our generous sail outspread
His strong breath fills.

Exulting in the grace and strength of youth
Pursue the Ocean's distant beyond,
Trusting the Pilot's voice, the Master's ruth
That rings us round.

Rejoice and fear not for the waves that swell,
The storms that thunder, winds that sweep;
Always our Captain holds the rudder well,
He does not sleep.

If in the trough of the enormous sea
Thou canst not find the sky for spray,
Fear never, for our Sun is there with thee
By night and day.

Even those who sink in the victorious flood,
Where do they sink? Into His breast.

ಆರ್ (R)ಳಿಗೆ ಅವಳ ಜನ್ಮದಿನದಂದು

ನಿನ್ನ ವಿನೀತ ವರುಪಗಳ ಮನರಾವತ್ತನೇ
ನಿನ್ನ ಜನುಮಧ್ಯದ ಮುಂಜಾವ ಮರಳಿ ತರುತಿಹುದು
ಯೋವನದ ಶಿಖರದ ಮೇಲೆ ನಿನ್ನ ಜೀವನ
ತೋರಿಬರುವುದು – ಮೇಲೆದ್ದು ಅಲೆಯ ಅಂಚಿನಂತೆ.

ಸಾಗರದ ನೆಲದ ವಿಕ್ಷಾರದಲಿ ಗುಂಪುಗೂಡಿದ
ನೂರಾರು ಸಂಗತಿಗಳ ಮಧ್ಯ ಅದರ ಸಂದರ್ಭಾಯಲೊಂದು ಅಲೆ
ಕ್ರಮಬದ್ಧ ಲಯದೊಡನೆ ದದದತ್ತ ನೂಕಿ ಬರುತ್ತಿರುವಂತೆ
ಇರಬೇಕು ನಮ್ಮ ಜೀವನದ ಪರಿ.

ಅಜ್ಞೇಯ, ಸನಾತನ ಸ್ವರ್ವತಂತ್ರ ಸಾಗರದ ಶಕ್ತಿ
ಮಾಡುವುದು ಆ ಅಲೆ ಜಲಿಸುವ ಹಾಗೆ
ಆ ಪ್ರೇರಣೆಯ ಮೂಲಕವೇ ಅನಿವಾರ್ಯವಾಗಿ ಅದು
ತನ್ನ ಮಾರ್ಗವನು ಅನುಸರಿಸುತ್ತಿಹುದು.

ಹಾಗೆಯೇ ಸನಾತನ ಶಕ್ತಿ ನಮ್ಮನೂ ಕೊಂಡೊಯ್ದುವುದು
ಭಗವಂತ ಸಂಕಲ್ಪಿಸಿದ ಗುರಿಯೊಂದರೆಂದೆಗೆ
ಹಿಡಿದಿರುವನವನು ನಮ್ಮ ಚುಕ್ಕಾರೆ, ತುಂಬುವನು ತನ್ನ ದೃಢ ಉಸಿರಿನಿಂದ
ತೆರೆದುಕೊಂಡು ತೇಲಿಸುವ ನಮ್ಮ ಉದಾರ ನೌಕಾಪಟವ.
ನಮ್ಮನು ಸುತ್ತುವರಿದಿರುವ ಪ್ರಭುವಿನ ದಯೆಯಲ್ಲಿ,
ನಿದೇಶಕನ ವಾಣಿಯಲ್ಲಿ ವಿಶ್ವಾಸವಿರಿಸುತ್ತೇ
ಯೋವನದ ಬೆದಗಿನಲಿ, ಬಲದಲಿ ಸಂಭೂತಿಸುತ್ತೇ
ಸಾಗರದ ದೂರದಾಚೆಯನರಸುತ್ತ ಬೆಂಬತ್ತಿ ನಡೆ,
ಉಕ್ಕಾತಿರುವ ಅಲೆಗಳಿಗೆ ಗುಡುಗುವ ಬಿರುಗಾಳಿಗಳಿಗೆ
ಗೂಡಿಸುವ ಗಾಳಿಗಳಿಗೆ ಹೆದರದಿರು, ಸಂತಸದಿಂದಿರು
ಸದಾ ನಮ್ಮ ಕಪ್ಪಾನ ಹಿಡಿದಿರುವ ಚುಕ್ಕಾರೆ ದೃಢವಾಗಿ
ನಿದ್ರಿಸುವವನಲ್ಲ ಅವನು.

ಮಹಾಸಾಗರದ ಅಲೆಗಳಿರುವ ನಡುವಿನ ತಗಿನಲ್ಲಿ
ತುಂಪುರು ಹನಿಗಳಿಂದಾಗಿ ಆಕಾಶ ನಿನಗೆ ಕಾಣದಾದರೆ
ಭಯವೆಂದಿಗೂ ಇರದಿರಲಿ ಕಾರಣ ಅಹೋರಾತ್ಮಿ ಅಲ್ಲಿರುವ
ನಮ್ಮ ದಿವ್ಯ ರವಿ
ಗೆದ್ದು ಮುನ್ನಡೆವ ರಭಸದ ಪ್ರವಾಹದಲಿ ಮುಳುಗಿದವರೂ ಕೂಡ
ಮುಳುಗುವುದಾದರೂ ಎಲ್ಲಿ? ಅದು ಅವನ ಎದೆಯಲ್ಲಿಯೇ,

He who to some gives victory, joy and good,
To some gives rest.

But thou, look to the radiant days that wait
Beyond the driving rain and storm.
I have seen the vision of happier fate
Brightening thy form.

Confident of His grace, expect His will;
Let Him lead; though hidden be the bourne,
See Him in all that happens; that fulfil
For which thou wert born

- Sri Aurobindo

In some faint dawn

In some faint dawn
Some dim eve,
Like a gesture of Light,
Like a dream of delight
Thou coms't nearer and nearer to me.

- Sri Aurobindo

Ocean Oneness

Silence is round me, wideness ineffable;
White birds on the ocean diving and wandering;
A soundless sea on a voiceless heaven,
Azure on azure, is mutely gazing.
Identified with silence and boundlessness
My spirit widens clasping the universe
Till all that seemed becomes the Real,
One in a mighty and single vastness.

Someone broods there nameless and bodiless,
Conscious and lonely, deathless and infinite,
And, sole in a still eternal rapture,
Gathers all things to his heart for ever.

- Sri Aurobindo

ಕೆಲವರಿಗೆ ಜಯ, ಸಂತೋಷ ಸೌಭಾಗ್ಯ ಕೊಡುವವನೆ
ಕೆಲವರಿಗೆ ವಿಶ್ವಾಸಿ ಕೊಡುವ.

ಹೊಡೆದೋಡಿಸುವ ಬಿರುಗಳಿ ಮಳೆಗಳಿಂದಾಚೆ ನೀನು
ಮುಂಬರುವ ಪ್ರಕಾಶಮಯ ದಿನಗಳಿಗಾಗಿ ಕಾದು ನೋಡು.
ನಿನ್ನ ರೂಪ ಬೆಳಗುವ ಸಂತೋಷಕರ ದ್ವೈ ದರ್ಶನವ
ಕಂಡಿರುವೆ ನಾನು.

ಅವನ ಕೃಪೆಯಲ್ಲಿ ವಿಶ್ವಾಸವಿರಿಸುತ್ತ ಅವನ ಸಂಕಲ್ಪವನೆ ಎದುರುನೋಡು
ನೆಲೆ ಗುಪ್ತವಾಗಿದ್ದರೂ ಕೂಡ ಅವನೆ ಕರೆದೋಯ್ಯಲಿ ನಿನ್ನನು
ಆಗುವುದ್ಲುದರಲ್ಲಿ ಅವನನ್ನೆ ಕಾಣಿ, ಅದುವೆ ನೀನು
ಜನುಮ ತಾಳಿದುದನು ಸಾಧಕಪಡಿಸುವುದು.

- ಶ್ರೀ ಅರವಿಂದರು

ಯಾವುದೋ ಮಂದ ನಸುಕಿನಲೆ

ಯಾವುದೋ ಮಂದ ನಸುಕಿನಲೆ
ಯಾವುದೋ ಮಸುಕಾದ ಸಾಯಂಕಾಲದಲೆ
ದ್ವೇವಿ ಪ್ರಕಾಶದ ಇಂಗಿತ ಸೂಚನೆಯಂತೆ
ಅನಂದದ ಕನಸಿನಂತೆ
ನೀನು ನನಗೆ ಸಮೀಪ, ಅತಿಸಮೀಪ ಬರುತ್ತಿರುವೆ.

- ಶ್ರೀ ಅರವಿಂದರು

ಮಹಾಸಾಗರದ ಅನನ್ಯತೆ

ನಿಶ್ಚಲ ನೀರವತೆ ವರ್ಣನಾತೀತ ವಿಸ್ತಾರ ಎನ್ನ ಸುತ್ತಲಿಹುದು,
ಮುಖಗು ಹಾಕುತ್ತಿಹ, ಅಲೆದಾಡುತ್ತಿಹ ಬಿಳಿಯ ಹಕ್ಕಿಗಳು ಸಾಗರದ ಮೇಲಿಹವು,
ನೀರವ ಸ್ವರ್ಗದ ಮೇಲಿರುವ ನಿಶ್ಚಯ ಸಾಗರವು
ನೀಲಿ ವರ್ಣವನು ಸ್ತಬ್ಧವಾಗಿ ದಿಟ್ಟಿಸುತ್ತಿಹುದು.

ನಿಶ್ಚಲ ನೀರವತೆ ಸೀಮಾತೀತಗಳಿಂದ ಗುರುತಿಸಿಕೊಂಡ
ನನ್ನಾತ್ಮ ವಿಸ್ತಾರಗೊಳಿತಲಿದೆ ವಿಶ್ವವನೆ ತಜಿಕೊಂಡು
ತೋರಿಬರುತ್ತಿರುವುದ್ಲು ಪ್ರತಿಂದ ವಿಶಾಲ ಬಯಲಿನಲೆ
ಒಂದಾಗಿ ದ್ವೇವಿ ನೈಜತೆಯಾಗಿ ಬಿಡುವವರೆಗೆ.

ದೇಹರಹಿತ ನಾಮರಹಿತನಾದವನೋಭ್ಯಂಗಲ್ಲಿ ಧ್ಯಾನದಲಿಹನು
ಪ್ರಜ್ಞಾಪೂರ್ಣ ಏಕಾಕಿ ಅಮರ ಅನಂತನಾದವನು
ನಿಶ್ಚಲ ಸಾತನ ಹಾರ್ಷಾವೇಶದಲ್ಲಿ ಏಕಾಕಿಯಾಗಿ
ಎಲ್ಲ ವಸ್ತು-ವಿಷಯಗಳನೆಲ್ಲಕಾಲಕೆ ತನ್ನ ಅಂತರಂಗದಲಿ
ಒಟ್ಟಿಗೂಡಿಸುತ್ತಿರುವನು
- ಶ್ರೀ ಅರವಿಂದರು

The Infinitesimal Infinite

Out of a still immensity we came,
These million universes were to it
The poor light-bubbles of a trivial game,
A fragile glimmer in the Infinite.

It could not find its soul in all that Vast:
It drew itself into a little speck
Infinitesimal, ignobly cast
Out of earth's mud and slime strangely awake,—
A tiny plasm upon a casual globe
In the small system of a dwarflike sun,
A little life wearing the flesh for robe,
A little mind winged through wide space to run.
It lived, it knew, it saw its self sublime,
Deathless, outmeasuring Space, outlasting Time.

- Sri Aurobindo

The Dwarf Napoleon

Hitler, October 1939

Behold, by Maya's fantasy of will
A violent miracle takes sudden birth,
The real grows one with the incredible.
In the control of her magician wand
The small achieves things great, the base things grand.
This puny creature would bestride the earth.
Even as the immense colossus of the past.
Napoleon's mind was swift and bold and vast,
His heart was calm and stormy like the sea,
His will dynamic in its grip and clasp
His eye could hold a world within its grasp.
And see the great and small things sovereignly.
A movement of gigantic depth and scope
He seized and gave coherence to its hope.

ಸೂಕ್ತ ತಿ ಸೂಕ್ತ ಅನಂತ

ಸ್ಥಿರ ಅಗಾಧವಾದದ್ದರೊಳಗಿಂದ ಹೊರಬಂದೆವು ನಾವು
ಈ ಲಕ್ಷ್ಮಣಗಟ್ಟಲೇ ವಿಶ್ವಗಳಿಂದ
ಕ್ಷಮ್ಮ ಆಟದೊಳಗಿನ ಸಾರವಿಲ್ಲದ ಹಸುರಾದ ನೀಗುಳಿಗಳು
ಅನಂತದೊಳಗೊಂದು ದುರ್ಬಲ ಮಿನುಗು.

ಆ ವಿಸ್ತಾರದಲ್ಲಿ ತನ್ನತ್ವವನಿಂದ ಕಂಡುಕೊಳ್ಳಲಾರದಾಗಿತ್ತು:
ಸೂಕ್ತತಿಸೂಕ್ತ ತುಜ್ಞ ರೀತಿಯಲ್ಲಿ ಎರಕನೊಂದ
ಪೃಥಿವೀ ಮಣ್ಣ-ರಾಡಿಗಳೊಳಗಿಂದ ವಿಲಕ್ಷಣವಾಗಿ ವಿಜ್ಞತ್ತಿರುವ
ಚಿಕ್ಕ ಬಿಂದುವಿನಲ್ಲಿ ತನ್ನನಿಂದ ಒಳಗೊಳಿಸಿದು
ಕುಬ್ಜನಂತಿರುವ ಸೂರ್ಯನ ಚಿಕ್ಕ ಪ್ರೌಹದಲ್ಲಿ
ಆಕಸ್ಮಿಕ ಗೋಲದ ಮೇಲೆ ಚಿಕ್ಕ ನಿವಜಣ ದ್ರವ
ನಿಲುವಂಗಾಗಿ ಮಾಂಸವಿಂದ ಧರಿಸಿದ ಚಿಕ್ಕ ಪ್ರಾಣ ಚಿಕ್ಕಮನಗಳು
ಸ್ಥಳಾವಕಾಶದಲ್ಲಿ ಧಾವಿಸಲು ರೆಕ್ಕೆಕಟ್ಟಿಕೊಂಡಿಹವು.

ಅದು ಜೀವಿಸಿತು, ಅರಿತುಕೊಂಡಿತು, ಅವರ ಸ್ಥಳಾವಕಾಶವನು ಮೇರಿ ಬೆಳೆದ
ಕಾಲವನು ಮೇರಿ ಉಳಿದುಕೊಳ್ಳುವ ತನ್ನ ಆತ್ಮದ ಘನತೆಯನು ಕಂಡಿತು.
– ಶ್ರೀ ಅರವಿಂದರು

ಕುಳ್ಳ ನೆಮೋಲಿಯನ್

ಹಿಟ್ಟರ, ಅಕ್ಟೋಬರ 1939

ನೋಡಿರಲ್ಲಿ, ಮಾಯೆಯ ಸಂಕಲ್ಪ ಶಕ್ತಿಯ ಕ್ಳಾನೆಯಿಂದ
ಒಮ್ಮೆಲೆ ಜನ್ಮತಾಳುತ್ತಿದೆ ಪ್ರಜಂಡ ಪವಾಡವೋಂದು
ಮಾಯೆಯ ಮಂತ್ರದಂಡದ ನಿಯಂತ್ರಣಕೊಳಗಾಗಿ,
ನೈಜವಾದುದು ನಂಬಲಾಗದುದರ ಜೊತೆ ಒಂದಾಗಿ ಬೆಳೆಯಿತಿದೆ.
ಚಿಕ್ಕದಾದುದು ಶ್ರೇಷ್ಠ ಕಾರ್ಯಗಳನು, ಕೀಳಾದುದು ಭ್ರಮವಾದುದನು ಸಿದ್ಧಿಸಿಕೊಳುತ್ತಿದೆ.
ಆದಿಕಾಲದಲ್ಲಿ ಮಹಾನ್ ದೃತ್ಯ ದೇಹ ಕ್ರೈಕೊಂಡ ಹಾಗೆ
ಈ ಕುಬ್ಜ ಪ್ರಾಣಿ ಸವಾರಿ ಮಾಡುತ್ತಿದೆ ಭೂತಲದ ಮೇಲೆ.
ನೆಮೋಲಿಯನ್ ಮನ ಜೀರುಕಾಗಿತ್ತು, ದಿಟ್ಟ ಹಾಗೂ ವಿಸ್ತಾರವಾಗಿತ್ತು
ಸಾಗರದಂತೆ ಅವನ ಹೃದಯ ಸ್ಥಿರ ಹಾಗೂ ಪ್ರಕ್ಷುಬ್ಬವಾಗಿತ್ತು
ತನ್ನ ಹತೋಟ, ಹಿಡಿತಗಳಲ್ಲಿ ಅವನ ಸಂಕಲ್ಪ ಶ್ರೀಯಾಶೀಲವಾಗಿತ್ತು.
ಅವನ ದೃಷ್ಟಿ ವಿಶ್ವವನೆ ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವಂತಿತ್ತು,
ನೋಡುತ್ತಿತ್ತು ಚಿಕ್ಕ ಹಾಗೂ ದೂಡ್ ವಿಷಯಗಳನು ಪರಮಾಧಿಕಾರದಿಂದ.
ಬಹಳ ಭಾರೀ ಆಳ ಹಾಗೂ ವ್ಯಾಪ್ತಿಗಳ ಚಲನೆಯೊಂದನು
ಹಿಡಿದುಕೊಂಡನವನು ಮತ್ತದರ ಭರವಸೆಗೆ ನೀಡಿದನು ಸುಸಂಗತೆಯನು.

Far other this creature of a nether clay,
Void of all grandeur, like a gnome at play,
Iron and mud his nature's mingled stuff,
A little limited visionary brain
Cunning and skilful in its narrow vein,
A sentimental egoist poor and rough,
Whose heart was never sweet and fresh and young,
A headlong spirit driven by hope and fears,
Intense neurotic with his shouts and tears,
Violent and cruel, devil, child and brute,
This screaming orator with his strident tongue,
This prophet of a scanty fixed idea,
Plays now the leader of our human march;
His might shall build the future's triumph arch.
Now is the world for his eating a ripe fruit.
His shadow falls from London to Korea.
Cities and nations crumble in his course.
A terror holds the peoples in its grip:
World-destiny waits upon that foaming lip.
A titan Power upholds this pigmy man,
The crude dwarf instrument of a mighty Force.
Hater of the free spirit's joy and light,
Made only of strength and skill and giant might,
A Will to trample humanity into clay
And unify earth beneath one iron sway,
Insists upon its fierce enormous plan.
Trampling man's mind and will into one mould
Docile and facile in a dreadful hold,
It cries its demon slogans to the crowd;
But if its tenebrous empire were allowed,
That mastery would prepare the dismal hour
When the Inconscient shall regain its right,
And man who emerged as Nature's conscious power,
Shall sink into the deep original night

ಅತಿ ಬೇರೆ ರೀತಿಯ ಅಧೋಲೋಕದ ಮಣಿನಿಂದಾದ ಈ ಪ್ರಾಯಿ,
ಎಲ್ಲ ವೈಭವ ರಹಿತವಾಗಿದೆ, ಅಟದಲ್ಲಿ ತೊಡಗಿರುವ ಕುಳಿ ಶಿಶಾಚಿಯಂತಿದೆ,
ಲೋಹ ಮಣ್ಣಗಳ ಬೆರಕೆ ಅವನ ಸ್ವಭಾವದಲ್ಲಿಹ ದ್ರವ್ಯ.
ಅದರದು ಅಲ್ಲ, ಸೀಮಿತ, ಅವಾಸ್ತವಿಕ ಏಂದುಳು,
ಅದರ ಸಂಕಷಿತ ಧೋರಣೆಯಲ್ಲಿವೆ ತಪ್ಪತನ ಕೌಶಲಗಳು,
ಅದೊಂದು ಬಡ, ಒರಟು, ಭಾವುಕ, ಅಹಂಕಾರಿ ಪ್ರಾಣಿ
ಅದರ ಹೃದಯದಲೆಂದೂ ಇರಲಿಲ್ಲ ಮಾಧುರ್ಯ, ತಾಜಾತನ, ಎಳೆಯತನ
ಆಸೆ ಅಂಜಿಕೆಗಳ ತಳ್ಳುವಿಕೆಗೊಳಿಪಟ್ಟ ಅವಿಚಾರಿ ಆತ್ಮ
ತನ್ನ ಅಭ್ಯರ ಕಣ್ಣೀರುಗಳಿಂದ ಗಾಢ ನರವಿಕಾರಿಯಾದವನು
ಭೀಕರ, ಕ್ಷಾರಿ, ನಿರ್ದಯಿ ಬಾಲಕ, ರಾಕ್ಷಸ
ತನ್ನ ಕರ್ಕಣ ನುಡಿಯಿಂದ ಕಿರುಚಿಕೊಳ್ಳುವ ಈ ವಾಕ್ಷತುರ
ಅತ್ಯಲ್ಪ ಅಜಲ ವಿಚಾರದ ಈ ಪ್ರವಾದಿ
ಮಾನವತೆಯ ಮುನ್ನಡೆಗೆ ನೇತಾರನಾಗಿ ಆಟ ನಡೆಸಿರುವ,
ನಿರ್ಮಿಸುವುದವನ ಬಲವೆ ಭವಿಷ್ಯತ್ತಿನ ವಿಜಯ ಕರ್ಮಾನನು.
ಜಗತ್ತಿಗೆ ಅವನು ತಿನ್ನುವುದಕಾಗಿರುವ ಪಕ್ಷ ಫಲದಂತಿಹುದು.
ಲಂಡನ್‌ನಿಂದ ಹಿಡಿದು ಕೋರಿಯಾದ ವರೆಗೆ ಬೀಳುತ್ತಿದೆ ಅವನ ಕರಿ ನೆರಳು.
ಅವನು ಕ್ರಮಸುವ ಮಾರ್ಗದಲಿ ನಗರಗಳು, ರಾಷ್ಟ್ರಗಳು ನುಚ್ಚನೂರಾಗುವವು.
ಭೀಕರ ಭಯ ತನ್ನ ಹಿಡಿತದೊಳಗಿರಿಸಿದೆ ಜನರಲ್ಲರನು
ಜಗತ್ತಿನ ಅದ್ವಾಪ ಕಾದುಕೊಂಡಿದೆ ಈ ಬುರುಗು ಸೂಸುವ ತುಟಿಯ ಮೇಲೆ
ದೃತ್ಯ ಸಾಮರ್ಥ್ಯವೊಂದು ಎತ್ತಿ ಹಿಡಿದಿದೆ ಈ ಪಿಗ್ಗಿ ಮನುಷ್ಯನನು
ಅತಿಬಲದ ಒರಟು ಕುಳಿ ಉಪಕರಣವಾಗಿರುವನವನು
ಮುಕಾತದ ಸಂತೋಷ ಪ್ರಕಾಶಗಳ ಹಗೆಯಾದ ಆತ
ಕೇವಲ ಬಲ, ಕೌಶಲ ದೃತ್ಯ ಶಕ್ತಿಯಿಂದೊಡಗೂಡಿದವನು.
ಮಾನವತೆಯನು ಮಣ್ಣಗೂಡಿಸಲು ತನ್ನ ಉಕ್ಕಿನ ಆಳಿಕೆಯ ಕೆಳಗೆ
ಭೂತಲವನು ಒಂದುಗೂಡಿಸಲು ಸಂಕಲ್ಪವೊಂದು
ತನ್ನ ಭೀಕರ ಅಪರಿಮಿತ ಯೋಜನೆಗಾಗಿ ಒತ್ತಾಯ ತರುತಿಹುದು.
ಭೀಕರ ಹಿಡಿತದಲ್ಲಿ ಮಾನವನ ಮನ ಸಂಕಲ್ಪಗಳನು ತುಳಿಯುತ್ತ ಅನಾಯಾಸದಲ್ಲ
ವಿಧೇಯಗೊಳಿಸುವ ಒಂದು ಎರಕದಲ್ಲಿ ಹೊಯ್ದು ಜನಜಂಗುಳಿಗೆ ಅದು ತನ್ನ
ರಾಕ್ಷಸಿ ಘೋಷಣೆಗಳನು ಕೂಗಿ ಹೇಳುವುದು,
ಮಬ್ಬಾದ ಅದರ ಸಾಮರ್ಥ್ಯಕನುವ ಮಾಡಿ ಕೊಡುವುದಾದರೆ
ಆ ಪ್ರಭುತ್ವ ಭೀಕರ ಗಳಿಗೆಯನು ಅಣಿಗೊಳಿಸುವುದು.
ಅಜೀತನ ಮತ್ತದರ ಅಧಿಕಾರವನು ಮರಳಿ ಪಡೆದಾಗ
ಪ್ರಕೃತಿಯ ಪ್ರಜಾಪೂರ್ಣ ಸಾಮರ್ಥ್ಯವೆಂದಾಗಿ ಹೋರಹೊಮ್ಮೆದ ಮಾನವನು ಮೂಲ
ಆಳದ ಅಂಧಕಾರದಲ್ಲಿ ಮುಳುಗಿ ಹೋಗುವನು

Sharing like all her forms that went before
The doom of the mammoth and the dinosaur.
It is the shadow of the Titan's robe
That looms across the panic-stricken globe.
In his high villa on the fatal hill
Alone he listens to that sovereign Voice,
Dictator of his action's sudden choice,
The tiger leap of a demoniac skill.
An energy his body cannot invest,—
Too small and human for that dreadful guest,
A tortured channel, not a happy vessel,—
Drives him to think and act and cry and wrestle.
Thus driven he must stride on conquering all,
Threatening and clamouring, brutal, invincible,
Until he meets upon his storm-swept road
A greater devil – or thunderstroke of God.

- Sri Aurobindo

The Miracle of Birth

I saw my soul a traveller through Time;
From life to life the cosmic ways it trod,
Obscure in the depths and on the heights sublime,
Evolving from the worm into the god.

A spark of the eternal Fire, it came
To build a house in Matter for the Unborn.
The inconscient sunless Night received the flame,
In the brute seed of things dumb and forlorn.

Life stirred and Thought outlined a gleaming shape
Till on the stark inanimate earth could move,
Born to somnambulist Nature in her sleep,
A thinking creature who can hope and love.

Still by slow steps the miracle goes on,
The Immortal's gradual birth mid mire and stone.

- Sri Aurobindo

ಅತಿ ದೊಡ್ಡ ದಿನೋಸಾರಗಳು ಬೃಹದ್ದಂಡಗಳು ಅಳಿದು ಹೋದ ಹಾಗೆ
ಪ್ರಕೃತಿಯ ಎಲ್ಲ ರೂಪಗಳ ಅಳಿವನಲ್ಲಿ ಪಾಲುಗಾರನಾಗುವನು
ದ್ಯುತ್ಯ ನಿಲುವಂಗಿಯ ನೆರಳು ಗಾಬರಿಗೊಂಡ ಪೃಥ್ವಿಯ ಸುತ್ತ
ದೊಡ್ಡದಾಗಿ, ಅಸ್ವಷ್ಟಾಗಿ ಕಾಣಬರುತ್ತಿದೆ.
ದೇವ್ ಹಿಡಿದ ಕೌಶಲದ ಹುಲೀಯ ನೆಗೆಡದಂತಿರುವ
ಒಮ್ಮೆಲೆ ಆಯ್ದುಕೊಳ್ಳುವ ಸರ್ವಾಧಿಕಾರಿಯ ಸಾರ್ವಭಾಷೆ ದನಿಯನಾತ
ಮಾರಕ ದಿಬ್ಬದ ಮೇಲಿರುವ ಅವನ ಎತ್ತರದ ಮನೆಯಲ್ಲಿ ಏಕಾಕಿಯಾಗಿ ಕೇಳುತ್ತಿಹನು.
ಅವನ ದೇಹ ಧರಿಸಲಾಗದ ಚೈತನ್ಯವೊಂದು ಅವನನ್ನು
ಯೋಚಿಸಲು, ಕಾರ್ಯವೆಸಗಲು, ಕಾಗಾಡಲು, ಗುದ್ದಾಡಲು ನೂಕುತ್ತಿದೆ,
ಕಾರಣ ಆ ಭೀಕರ ಅತಿಧಿಗೆ ಆಸರೆ ಕೊಡಲು ಅವನ ದೇಹ ಚಿಕ್ಕದು
ಹೀಡೆಗೊಳಗಾದ ವಾಹಿನಿ, ನೆಮ್ಮೆದಿಯ ಪಾತ್ರೆಯಲ್ಲ,-
ಬಿರುಗಾಳಿ ರಭಸದಿ ಬೀಸಿದ ಅವನ ಮಾರ್ಗದ ಮೇಲೆ ಇನ್ನೊಂದು ದೊಡ್ಡ
ದೆವ್ವವನು - ಇಲ್ಲವೆ ದೇವನ ಸಿದಿಲ ಹೊಡೆತವನು ಭೇಟಿ ಮಾಡುವವರೆಗೆ
ಹೀಗೆ ನೂಕಳಬ್ಬ ಅವನು ಎಲ್ಲರನು ಬೆದರಿಸುತ್ತ ಕೋಲಾಹಲವನೆಬ್ಬಿಸುತ್ತ
ನಿರ್ದಯಿಯಾಗಿ, ಅಜೇಯನಾಗಿ ದಮನ ಮಾಡುತ್ತ ದಾಪುಗಾಲು
ಹಾಕುತ್ತೇಲಿರಬೇಕು.

- ಶ್ರೀ ಅರವಿಂದರು

ಜನ್ಮ ಎಂಬ ಪವಾದ

ಜೀವನದಿಂದ ಜೀವನಕ್ಕೆ ವಿಶ್ವಾಸಿ ದಾರಿಗಳ ಮೇಲೆ ಹೆಚ್ಚೆಯಿರಿಸಿದ ಆತ್ಮ
ಆಳಗಳಲ್ಲಿ ಅಸ್ವಷ್ಟಾಗಿ ಎತ್ತರಗಳಗಲ್ಲಿ ಫನತೆಪೆತ್ತುದಾಗಿ
ಕೀಡಿಂದ ದೇವನಾಗುವವರೆಗೆ ಉತ್ತಾಂತಿ ಹೊಂದುತ್ತ
ಕಾಲದುದ್ದಕ್ಕೂ ಅದು ಯಾತ್ರಿಕನಾಗಿರುವುದನು ಕಂಡೆ.

ಬಂದಿತು ಆ ಆತ್ಮ ಸನಾತನ ದಿವ್ಯಾತ್ಮದ ಕಡಿಯಾಗಿ
ಜನ್ಮ ತಾಳದವರೆ ಮನೆಯೊಂದನು ಭೌತದ್ವಯದಲ್ಲಿ ನಿರ್ಮಿಸುವುದಕಾಗಿ
ಆ ಜಾಲೀಯನು ಸ್ವೀಕರಿಸಿತು ಅಜೇತನ ಸೂರ್ಯರಹಿತ ರಾತ್ರಿ
ಮೂಕ ಹತಾತ ವಸ್ತುಗಳ ಒರಟು ಬೀಜಗಳಲ್ಲಿ.

ಹಾಳು ಸುರಿವ ನಿರ್ಜೀವ ಪೃಥ್ವಿಯ ಮೇಲೆ ಪ್ರಾಣ ಅಲುಗಾಡಿತು
ಶ್ರೀಯಾತೀಲವಾಗುವವರೆಗೆ ಯೋಜನೆ ತನ್ನ ಮಿನುಗು ಆಕಾರಕ್ಕೆ ರೂಪರೇಖೆಯ ನೀಡಿತು
ನಿರಿಕ್ಷಿಸಲು, ಶ್ರುತಿಸಲು ಶಕ್ತವಾಗಿರುವ ಯೋಚಿಸುವ ಜೀವಿ
ನಿದಾವಸ್ಥೆಯಲ್ಲಿ ಅಲೆದಾಡುವ ಪ್ರಕೃತಿಗೆ ಅದರ ನಿದೆಯಲ್ಲಿ ಜನಿಸಿತು.
ಕೆಸರು ಕಲ್ಲುಗಳ ಮಧ್ಯ ಕ್ರಮೇಣ ಬರಲಿರುವ ಅಮರನ ಜನ್ಮದ ಪವಾದ
ನಿಧಾನ ಹೆಚ್ಚಿಗಳಲ್ಲಿ ಇನ್ನೂ ಮುನ್ನಡೆಯುತ್ತಿಹುದು.

- ಶ್ರೀ ಅರವಿಂದರು

Moments

If perfect moments on the peak of things,
These tops of knowledge, greatness, ecstasy,
Are only moments, this too enough might be,
I have put on the rapid flaming wings
Of souls whom the Ignorance black-robed Nature brings
And the frail littleness of mortality
Can bind not always. A high sovereignty
Makes them awhile creation's radiant kings.

These momentary upliftings of the soul
Prepare the spirit's glorious permanence.
The peace of God, a mighty transience,
Is now my spirit's boundless atmosphere.
All parts are gathered into a timeless whole;
All moments blaze in an eternal year.

- Sri Aurobindo

Krishna

At last I find a meaning of soul's birth
Into this universe terrible and sweet,
I who have felt the hungry heart of earth
Aspiring beyond heaven to Krishna's feet.

I have seen the beauty of immortal eyes,
And heard the passion of the Lover's flute,
And known a deathless ecstasy's surprise
And sorrow in my heart for ever mute.

Nearer and nearer now the music draws,
Life shudders with a strange felicity,
All Nature is a wide enamoured pause
Hoping her lord to touch, to clasp, to be.
For this one moment lived the ages past;
The world now throbs fulfilled in me at last

- Sri Aurobindo

ಕ್ಷಣಗಳು

ವಸ್ತು ವಿಷಯಗಳ ಅಪ್ಯಂಚಾಯ ಕಾಲದ ಮೇಲೆ ಪರಿಮಾಣ ಕ್ಷಣಗಳಿಧರೆ ಆಗ ಜ್ಞಾನ ಹಿರಿಯೆ ದಿವ್ಯಾನಂದಗಳ ತಿಖಿರಗಳು ಕೇವಲ ಕ್ಷಣಗಳು ಇದೂ ಕೂಡ ಅಗತ್ಯವಿದ್ವಾಗಬಹುದು. ಯಾರ ಅಜ್ಞಾನವನು ಕರಿನಿಲುವಂಗಿ ಧರಿಸಿದ ಪ್ರಕೃತಿ ತರುವುದೋ ಅಂತಹ ಆತ್ಮಗಳ ತೀವ್ರಗತಿಯ ಪ್ರಜ್ಞಲಿಸುವ ರೇಕ್ಕೆಗಳನು ನಾನು ಧರಿಸಿರುವೆ ಮತ್ತು ತೆಯ ದುರ್ಬಲ ಸಣ್ಣತನ ಬಂಧನಕಾರಿಯಾಗದು ಸದಾ. ಉಷ್ಣ ಪರಮಾಧಿಕಾರ ಅಲ್ಪಕಾಲ ಅವರನ್ನು ಮಾಡುವುದು ಪ್ರಭಾಮಯ ಪ್ರಭುಗಳನ್ನಾಗಿ ಆತ್ಮದ ಈ ಕ್ಷಣಕಾಲದ ಉದ್ದಾರವಾಗುವಿಕೆಗಳು ಅದರ ವೈಖಂಯುತ ಶಾಶ್ವತತೆಯನು ಅಣಿಗೊಳಿಸುವವು. ಪ್ರಬಲ ಕ್ಷಣಭಂಗುರತೆಯಾದ ದೇವನ ಶಾಂತಿ, ನನ್ನಾತ್ಮಕೇಗ ಒದಗಿಸುವುದು ಅಮಿತ ವಾತಾವರಣವನು. ಕಾಲಾತೀತ ಅವಿಂದವಾದುದರಲ್ಲಿ ಎಲ್ಲ ಭಾಗಗಳು ಒಟ್ಟುಗೂಡುವವು ಎಲ್ಲ ಕ್ಷಣಗಳು ಪ್ರಜ್ಞಲಿಸುವವು ಸನಾತನ ವರ್ಣದಲ್ಲಿ.

– ಶ್ರೀ ಅರವಿಂದರು

ಶ್ರೀ ಕೃಷ್ಣ

ಈ ಭಯಾನಕ ಮಥುರ ವಿಶ್ವದಲ್ಲಿ ಆತ್ಮ ಜನ್ಮ ತಾಳುವುದರ ಅಧವನು ಕೊನೆಗೆ ನಾ ಕಂಡುಕೊಳ್ಳುತ್ತಿರುವ ಪ್ರಾಣಿಯ ಹಸಿದ ಹೃದಯದ ಭಾವನೆಯ ತಂದುಕೊಂಡು ನಾನು ಸ್ವರ್ಗದಾಜಿರುವ ಶ್ರೀಕೃಷ್ಣನ ಪಾದಗಳನು ತಲುಪಲು ಅಭಿಪ್ರೇಪದುತ್ತ. ಅಮರ ಸೌಂದರ್ಯವಿರುವ ಕಣ್ಣಗಳ ನಾ ನೋಡಿರುವೆ ಭಾವೇದ್ಯೇಕಗೊಳಿಸುವ ಪ್ರೇಮಿಯ ಕೊಳಲ ನಾದವನು ನಾ ಕೇಳಿರುವೆ ಸಾಮಿಲಿದ ದಿವ್ಯಾನಂದದ ಅಜ್ಞರಿಯ ನಾ ತಿಳಿದಿರುವೆ ನನ್ನ ಹೃದಯದಲೀರುವ ವೇದನೆ ಸದಾ ಮೌನಿಯಾಗಿಹುದು. ಹತ್ತಿರ ಅತಿಹತ್ತಿರ ಆ ಸಂಗೀತ ಸಮೀಕ್ಷಿಸುತ್ತಿರುವುದು ವಿಚಿತ್ರ ಆನಂದ ಸ್ಥಿತಿಯಿಂದ ಪೂರ್ಣ ನಡುಗುತ್ತಿಹುದು. ತನ್ನ ಪ್ರಭು ಸ್ವರ್ವಿಸಲಿ, ಬಿಗಿಯಾಗಿ ಹಿಡಿದುಕೊಳ್ಳಲಿ ಅವನೇ ತಾನಾಗಿಬಿಡಲಿ ಎಂದು ಆಶಿಸುವ ಎಲ್ಲ ಪ್ರಕೃತಿ ಅನುರಾಗ ಹುಟ್ಟಿಸುವ ವಿಶಾಲ ವಿರಾಮ. ಹಳೆ ಯಂಗಗಳೆಲ್ಲ ಜೀವಿಸಿದವು ಈ ಒಂದು ಕ್ಷಣಕ್ಕಾಗಿ ಜಗತ್ತು ಕೊನೆಗೆ ನನ್ನಲ್ಲಿ ನೇರವೇರಿಕೆ ಕಂಡುಕೊಂಡು ಸ್ವಂದಿಸುತ್ತಿಹುದು.

– ಶ್ರೀ ಅರವಿಂದರು

The Stone Goddess

In a town of gods, housed in a little shrine,
From sculptured limbs the Godhead looked at me, –
A living Presence deathless and divine,
A Form that harboured all infinity.

The great World-Mother and her mighty will
Inhabited the earth's abysmal sleep,
Voiceless, omnipotent, inscrutable,
Mute in the desert and the sky and deep.

Now veiled with mind she dwells and speaks no word,
Voiceless, inscrutable, omniscient,
Hiding until our soul has seen, has heard
The secret of her strange embodiment,
One in the worshipper and the immobile shape,
A beauty and mystery flesh or stone can drape.

- Sri Aurobindo

The Meditations of Mandavya

Now I believe that it is possible
To manage the arising clouds, to silence
The thunder when it roars and put our rein
Upon the lightnings. Only first within
The god we must coerce who wallows here
In love with his subjection and confined
By his own servants, wantonly enslaved
To every lure and every tempting bond.
And therefore man loves power, but power o'ercome,
Force that accepts its limits. Wherefore then
A limit? Why not dare the whole embrace,
The vast attraction? Let us risk extinction then
If by that venture immortality
And high omnipotence come near our grasp.
'Tis not the little rippling wayward seas,
Nor all huge ocean tumbled by its storms

ಶೀಲೆಯಲ್ಲಿ ಕೆತ್ತಿದ ದೇವಿಯ ಮೂರ್ತಿ

ದೇವತೆಗಳಿರುವ ನಗರವೊಂದರ ಚಿಕ್ಕ ಮಂದಿರದಲ್ಲಿ
ಶಿಲ್ಪಾಕೃತಿಯ ಅಂಗಾಂಗಗಳಿಂದ ದೇವಿಯ ಮೂರ್ತಿ ನನ್ನದೆಗೆ ನೋಡಿತು
ಅಲ್ಲಿದ್ದುದರ ಅಮರ, ದೃವೀ ಜೀವತ ಸಾನ್ವಿದ್ಧ.
ಅನಂತವಾದುದ್ದಲ್ಲದಕೆ ಆಶ್ರಯವಿತ್ತ ರೂಪವದು.
ಮರಳುಗಾಡಿನಲಿ, ಆಕಾಶದಲ್ಲಿ, ಆಳದಲ್ಲಿ
ಮೌನವಾಗಿ, ದನಿಗೊಡದೆ, ಸರ್ವಸಾಮಧ್ಯದಿಂದ ನಿಗೂಢವಾಗಿ
ಶೈಷ್ವಜಗನ್ನಾತೆ ತನ್ನ ಪ್ರಬುಲ ಸಂಕಲ್ಪದೊಡನೆ
ಭೂತಲದ ಆಳವಾದ ನಿದ್ರೆಯಲ್ಲಿ ನೆಲೆಸಿಹಣು.
ಅವಳ ವಿಲಕ್ಷಣ ಮೈದಾಳುವಿಕೆಯ ರಹಸ್ಯವನು
ನಮಾತ್ಮೆ ನೋಡದೆ, ಕೇಳದೆ ಇರುವವರೆಗೆ
ಎಲ್ಲಿವನು ಬಲ್ಲ ಅವಳ ದನಿಗೊಡದೆ, ನಿಗೂಢವಾಗಿ ಅವಿತುಗೊಂಡು
ಮನದ ಪರದೆ ಧರಿಸಿ ಈಗ ನೆಲೆಸಿಹಣು ಮೌನವಾಗಿ.
ದೇಹಕೋ, ಶಿಲೆಗೋ ತೊಡಿಸಬಹುದಾದ ಸೌಂದರ್ಯ, ರಹಸ್ಯಗಳೊಡನೆ
ಮೂಜಿಸುವವನಲಿ, ಜಲಿಸದ ಆಕಾರದಲ್ಲಿ ಏಕವಾಗಿರುವಳವಳು.

– ಶ್ರೀ ಅರವಿಂದರು

ಮಾಂಡವ್ಯನ ಧ್ಯಾನಗಳು

ಎಷ್ಟು ಬರುತ್ತಿರು ಮೋಡಗಳನು ನಿರ್ವಹಿಸಲು ಸಿಡಿಲ ಗುಡುಗನು
ಮೌನವಾಗಿಸಲು. ಮಿಂಚುಗಳ ಮೇಲೆ ನಮ್ಮ ಹತೋಟಿಯನಿರಿಸಲು
ಸಾಧ್ಯವಿದೆಯೆಂದು, ನಂಬುವೆ ನಾನೀಗ, ಆದರೆ ಮೊದಲು
ಇಲ್ಲಿ ಅಂತರಂಗದಲ್ಲಿ ತನ್ನ ಅಧಿನಿತೆಯನೆ ತ್ರೀತಿಸುತ್ತ ಓಲಾಡುತ್ತಿರುವ
ತನ್ನ ಸೇವಕರಿಂದಲೆ ಬಂಧನಕ್ಕೂಳಾಗಿರುವ, ಸ್ವೇರವ್ಯತೀಯಲೆ
ಪ್ರತಿಯೊಂದು ಅಮಿಷಕ್ಕೆ ಆಸೆ ಮುಟ್ಟಿಸುವ ಬಂಧನಕ್ಕೆ ಗುಲಾಮನಾಗಿರುವ
ದೇವನ ಮೇಲೆ ಒತ್ತಾಯ ತರಬೇಕು.
ಆ ಕಾರಣದಿಂದಾಗಿಯೆ ಸಾಮಧ್ಯವನು ತ್ರೀತಿಸುವ ಮನುಜ ಅದರಿಂದಲೇ ಸೋತು
ತನ್ನ ಮಿತಿಗಳನು ಒಪ್ಪಿಕೊಳ್ಳುವ ಶಕ್ತಿಯನೆ ತ್ರೀತಿಸಕ್ಕೊಡಗುವನು.
ಯಾವ ಕಾರಣಕ್ಕಾಗಿ ಮಿತಿಯೊಂದಿರಬೇಕು? ಇಡೀ ಅಪ್ಪಗೆಯನು
ವಿಶಾಲ ಆಕರ್ಷಣೆಯನು ಎದುರಿಸಬಾರದೇಕೆ ಧ್ಯೇಯದಿಂದ?
ನಿಮೂರಲವಾಗುವ ಅಪಾರಾಯವನೆದುರಿಸೋಣ ಆಗ ಆ ಸಾಹಸದಿಂದ
ಬರುವವು ಅಮರತ್ವ ಉಳ್ಳ ಸರ್ವಸಾಮಧ್ಯ ನಮ್ಮ ಹಿಡಿತಕ್ಕ.
ಕಿರುತೆಗಳನೆಬ್ಬಿಸುವ ಹಟಪೂರಿ ಸಮುದ್ರಗಳಾಗಲಿ ಬೀರುಗಾಳಿಗಳ
ಎಳೆತಗಳಿಗೂಳಾದ ಭವ್ಯ ಸಾಗರಗಳಾಗಲಿ ನಮಗೆ ಮಾದರಿಯಾಗಲಾರವು.
ಯಾರ ಸ್ಥಳವಕಾಶ ಯೋಚನೆಯ ಕೊನೆಯ ಕ್ಷೀಜಿದ ವೃತ್ತದಾಚಿ ಸಾಗುವುದೋ ಅಂತಹ

That can be our exemplar. The vault of heaven
Is not a true similitude for man
Whose space outgyres thought's last horizon. Something
There is in us fears not the night beyond,
But breathless sails, unanchored, without helm,
Where mind and senses fail. Our naked soul
Can journey to the farther unshaped void
Where nothing is except ourselves, arrive, hold on,
Not shake, not ask return. Who accepts at last
His limit save the beast and plant and clod?
O to be perfect here, to exceed all bounds,
To feel the world a toy between our hands!
Yet now enough that I have seized one current
Of the tremendous Force that moves the world.
I know, O God, the day shall dawn at last
When man shall rise from playing with the mud
And taking in his hands the sun and stars
Remould appearance, law and process old.
Then, pain and discord vanished from the world,
Shall the dead wilderness accept the rose
And the hushed desert babble of its rills,
Man once more seem the image true of God.

- Sri Aurobindo

Surrender

O Thou of whom I am the instrument,
O secret Spirit and Nature housed in me,
Let all my mortal being now be blent
In Thy still glory of divinity.

I have given my mind to be dug Thy channel mind,
I have offered up my will to be Thy will:
Let nothing of myself be left behind
In our union mystic and unutterable.

My heart shall throb with the world-beats of Thy love,
My body become Thy engine for earth-use;

ಮಾನವನಿಗೆ ಸ್ವರ್ಗದ ಕರ್ಮಾನು ಚಾವಣಿ ನಿಜವಾದ ಹೋಲಿಕೆಯಲ್ಲ.
 ಅಂಗಿರುವ ರಾತ್ರಿ ಕುರಿತು ಭಯಪಡದ ಏನೋ ಒಂದು ನಮ್ಮಲ್ಲಿಹುದು
 ಮನ ಇಂದ್ರಿಯಗಳು ವಿಫಲವಾಗುವಲ್ಲಿ ಅದು ಉಸಿರು ಹಿಡಿದು ಲಂಗರು ತೆಗೆದು
 ಚುಕ್ಕಣಿ ಹಿಡಿಯದೆ ಯಾನ ಮಾಡುವುದು. ನಮ್ಮ ನಗ್ನ ಆತ್ಮ ದೂರದಲ್ಲಿರುವ,
 ಆಕಾರವಿರದ, ನಮ್ಮ ಹೋರತಾಗಿ ಬೇರೇನೂ ಇರದ ಶಾಸ್ಯದತ್ತ
 ಪರ್ಯಾಣ ಮಾಡಬಲ್ಲದು ತಲುಪಬಲ್ಲದು, ಹಿಡಿದುಕೊಳ್ಳಬಲ್ಲದು, ಅಲುಗಾಡದೆ ಇರಬಲ್ಲದು
 ತಿರುಗಿ ಹೋಗುವುದನ್ನು ಕೇಳಿದು, ಪಶು ಸಸ್ಯ ಪೆದ್ದರನು ಹೋರತುಪಡಿಸಿ
 ಕೊನೆಗೆ ತಮ್ಮ ಮಿತಿಯನ್ನು ಸ್ವೀಕರಿಸುವವರಾರು?
 ಓ, ಇಲ್ಲಿ ಪರಿಪೂರ್ಣರಾಗಬೇಕು, ಎಲ್ಲ ಒಂದನಗಳನು ಮೀರಿ ಹೋಗಬೇಕು
 ಜಗತ್ತು ನಮ್ಮ ಕೃಗಳಲಿರುವ ಒಂದು ಆಟಗೆ ವಸ್ತುವಾಗಬೇಕು!
 ಆದಾಗ್ನ್ಯ ಈಗ ಸಾಕಷ್ಟಿಹುದು, ಜಗತ್ತು ಚಲಿಸುವಂತೆ ಮಾಡುವ ಪ್ರಬಲ
 ದ್ಯುವೀ ಶಕ್ತಿಯ ಪ್ರಮಾಧವೋಂದನು ನಾನು ಹಿಡಿದುಕೊಂಡಿದೆನು.
 ಮಣ್ಣಿನ ಜೊತೆಗಿನ ಆಟದಿಂದ ಮಾನವ ಮೇಲೇಇವ,
 ಸೂರ್ಯ, ತಾರೆಗಳನು ತನ್ನ ಕೈಯಲ್ಲಿ ತೆಗೆದುಕೊಳ್ಳುವ
 ತೋರಿಕೆಯನು, ಹಳೆಯ ನಿಯಮ ವಿಧಾನಗಳನು ಹೋಸದಾಗಿ ರೂಪಿಸುವ.
 ಆ ದಿನ ಎಂದು ಬರುವುದೆಂದು ಓ ದೇವ, ನಾನು ತಿಳಿದಿರುವೆ.
 ಆಗ ನೋವು, ಅಪಸ್ತರ ಈ ಲೋಕದಿಂದ ಮಾಯವಾಗಿ
 ಮೃತ ಕಾನನವು ಗುಲಾಬಿ ಹೂವನು ಸ್ವೀಕರಿಸುವುದು.
 ಸದ್ಗಾರಿದ್ದ ಮರುಭೂಮಿ ರುಂಗಳಿಂದ ಗುಳು ಗುಳು ನಿನಾದಗೈಯಿವುದು
 ಮಾನವ ಮತ್ತೊಮ್ಮೆ ದೇವನ ನಿಜ ಪ್ರತೀಕವಾಗಿ ತೋರಿಬಿರುವನು.

– ಶ್ರೀ ಅರವಿಂದರ

ಶರಣಾಗತಿ

ಓ ನೀನು, ನಿನ್ನ ಉಪಕರಣವಾಗಿರುವ ನಾನು
 ನನ್ನಲ್ಲಿ ನೆಲೆಸಿರುವ ಓ ರಹಸ್ಯ ದಿವ್ಯಾತ್ಮನೆ, ಪರಾಪ್ರಕೃತಿಯೆ
 ನಿನ್ನ ಸ್ಥಿರ ದ್ಯುವತ್ತದ ವೈಭವದಲಿ
 ನನ್ನಲ್ಲಿ ಮತ್ತೊಸ್ತತ್ಯಾಗಿ ಸಮರಸದಲ್ಲಿರುವಂತಾಗಲಿ.
 ನಿನ್ನ ಮನೋವಾಣಿನಿಂದ ನನ್ನ ಮನವನಗೆಯಲೆಂದು ಬಿಟ್ಟುಕೊಟ್ಟಿರುವೆ
 ನನ್ನ ಸಂಕಲ್ಪವನು ನಿನ್ನ ಸಂಕಲ್ಪಕ್ಕೆ ಬಿಟ್ಟಿಸಿರುವೆ
 ಉಚ್ಛರಿಸಿ ಹೇಳಲಾಗದ ನಮ್ಮ ರಹಸ್ಯ ಏಕತೆಯಲ್ಲಿ
 ನನ್ನದೆಂಬುದಾವುದೂ ಹಿಂದೆ ಉಳಿದುಕೊಳ್ಳಿರಲಿ.
 ನಿನ್ನ ಪ್ರೇಮದ ವಿಶ್ವ ಬಡಿತಗಳೊಡನೆ ನನ್ನ ಹೃದಯ ಕಂಪಿಸುವುದು
 ಪೃಥ್ವಿಯ ಬಳಕಾಗಿ ನನ್ನ ದೇಹ ನಿನ್ನ ಯಂತ್ರವಾಗುವುದು

In my nerves and veins Thy rapture's streams shall move;
 My thoughts shall be hounds of Light for Thy power to loose.
 Keep only my soul to adore eternally
 And meet Thee in each form and soul of Thee.

- Sri Aurobindo

The End?

Is this the end of all that we have been,
 And all we did or dreamed, –
 A name unremembered and a form undone, –
 Is this the end?
 A body rotting under a slab of stone
 Or turned to ash in fire,
 A mind dissolved, lost its forgotten thoughts, –
 Is this the end?
 Our little hours that were and are no more,
 Our passions once so high
 Dying mocked by the still earth and calm sunshine, –
 Is this the end?
 Our yearnings for the human Godward climb
 Passing to other hearts
 Deceived, while sinks towards death and hell the world, –
 Is this the end?
 Fallen is the harp; shattered it lies and mute;
 Is the unseen player dead?
 Because the tree is felled where the bird sang,
 Must the song too hush?
 One in the mind who planned and willed and thought,
 Worked to reshape earth's fate,
 One in the heart who loved and yearned and hoped,
 Does he too end?

ನನ್ನ ನರಗಳಲ್ಲಿ ರಕ್ಷಣಮನಿಗಳಲ್ಲಿ ನಿನ್ನ ಪರಮಾನಂದದ ಪ್ರವಾಹಗಳು ಚಲಿಸುವವು
ನಿನ್ನ ಸಾಮಧ್ಯವನು ಬಿಡುಗಡೆ ಮಾಡಲು ನನ್ನ ಯೋಚನೆಗಳು
ದಿವ್ಯಪೂರ್ಕತದ ಬೇಟೆ ನಾಯಿಗಳಾಗುವವು.

ನಿನ್ನ ಪ್ರತಿಯೊಂದು ರೂಪ ಹಾಗೂ ಆತ್ಮದಲ್ಲಿ ನಿನ್ನನ್ನು ಶಾಶ್ವತವಾಗಿ
ಆರಾಧಿಸಲೆಂದು ಭೇಟಿ ಮಾಡಲೆಂದು ಕಾಪಾಡು ನನ್ನ ಆತ್ಮವನು.

–ಶ್ರೀ ಅರವಿಂದರು

ಕೊನೆ

ನಾವಾಗಿದ್ದದ್ದಲ್ಲದರ, ಕೃಕೊಂಡುದ್ದಲ್ಲದರ
ಕನಸು ಕಂಡುದ್ದಲ್ಲದರ ಹೊನೆ ಇದೇ ಆಗಿದೆಯೆಂದು
ಮರೆತು ಹೋದ ಒಂದು ಹೆಸರು ನಾಶವಾದ ಒಂದು ರೂಪ
ಇದೇ ಕೊನೆಯಾಗಿದೆಯೆಂದು?

ಕಲ್ಲಿನ ಚಪ್ಪಡಿಯ ಕೆಳಗೆ ಕೊಳೆತು ಹೋಗಿರುವ
ಇಲ್ಲವೆ ಅಗ್ನಿಯಲ್ಲಿ ಬೆಂದು ಬೂದಿಯಾದ ಒಂದು ದೇಹ
ಮರೆತು ಹೋದ ಯೋಚನೆಗಳನು ಕಳೆದುಕೊಂಡು ಕರಿಹೋದ ಮನ
ಇದೇ ಕೊನೆಯಾಗಿದೆಯೆಂದು?

ಮೊದಲಿದ್ದ ನಮ್ಮ ಬಿಕ್ಕೆ ಗಳಿಗೆಗಳು ಈಗ ಇಲ್ಲದೆ ಹೋಗುವುದು
ಒಮ್ಮೆ ಅಪ್ಪೊಂದು ಉಜ್ಜವಾಗಿದ್ದ ನಮ್ಮ ಭಾವೋಽರ್ಪಣಗಳು
ನಿಶ್ಚಲ ಪೃಥಿವೀಯಿಂದ, ಸ್ವಿರ ಬಿಸಿಲಿನಿಂದ ಅಣಕಗೊಳಿಗಾಗಿ ಸತ್ತಮೋಗುವುದು.
ಇದೇ ನಮ್ಮ ಕೊನೆಯಾಗಿದೆಯೆಂದು?

ದೇವನೆಡೆಗೆ ಏರಿಹೋಗುತ್ತಿರುವ ನಮ್ಮ ಮಾನವ ಹಾತೋರೆತಗಳು
ಮೋಸಕೋಳಗಾಗಿ ಬೇರೆ ಹೃದಯಗಳಿಗೆ ಸಾಗಿ ಹೋಗುತ್ತಿರುವಾಗ
ಜಗತ್ತು ಮರಣ ಮತ್ತು ನರಕಗಳೆಡೆಗೆ ಮುಳುಗತೊಡಗುವುದು
ಇದೇ ಕೊನೆಯಾಗಿದೆಯೆಂದು?

ಹಾರ್ಷವಾದ್ಯ ಬಿಧ್ಯು ಹೋಗಿದೆ, ಮುರಿದು ಬಿಧ್ಯುಹೊಂಡಿದೆ ಯೋನವಾಗಿದೆ
ಕಾಣಿಸಿಕೊಳ್ಳಿದೆ ಇದ್ದ ನುಡಿಸುವವ ಮರಣ ಹೊಂದಿದನೆ?
ಕಾರಣ ಹಕ್ಕಿ ಕುಳಿತು ಹಾಡುತ್ತಿದ್ದ ಮರವನು ಕಡಿಮಹಾಕಲಾಯಿತು
ಹಾಡೂ ಕೂಡ ನಿಶ್ಚಯವಾಗಬೇಕೇ?

ಮನದಲಿದ್ದವನೊಬ್ಬ ಯೋಚಿಸಿದ ಸಂಕಲ್ಪಿಸಿದ ಹಾಗೂ ಯೋಚಿಸಿದ
ಪೃಥಿವೀಯ ವಿಧಿಗೆ ಮರು ಆಕಾರಕೊಡಲು ಕಾಯ್ ಕೃಕೊಂಡ
ಹೃದಯದಲಿದ್ದವನೊಬ್ಬ ಪ್ರೀತಿಸಿದ ಹಾತೋರೆದ ನಿರೀಕ್ಷೆಯನಿರಿಸಿಕೊಂಡ
ಅವನೂ ಕೊನೆಯ ಕಾಣಬೇಕೇ?

The Immortal in the mortal is his Name;

An artist Godhead here

Ever remoulds himself in diviner shapes,

Unwilling to cease

Till all is done for which the stars were made,

Till the heart discovers God

And soul knows itself. And even then

There is no end.

- Sri Aurobindo

One Day

The Little More

One day, and all the half-dead is done,
One day, and all the unborn begun;
A little path and the great goal,
A touch that brings the divine whole.

Hill after hill was climbed and now,
Behold, the last tremendous brow
And the great rock that none has trod:
A step, and all is sky and God.

- Sri Aurobindo

An Excerpt from "Savitri"

Sri Aurobindo elevates the legend of Savitri, narrated in the Vana Parva of the Mahabharata, to serve as the framework for his epic, recreating Savitri as an incarnation capable of vanquishing death with the power of her askesis, her divine love. The aspirant Aswapathy's journey through the various planes of occult existence, the debate between Savitri and the God of Death and other situations in the epic reveal to the reader unknown dimensions of Reality.

Sri Aurobindo worked on this theme even while at Baroda (1893-1905), but the epic as it is now developed at Pondicherry, was writ-

ಮತ್ತುನಾದವನಲಿರುವ ಅವನ ಹೇಸರು ಅಮರ ಆಗಿಹುದು
ಅವನಿಲ್ಲಿ ಕಲಾಕೃತಿ ದೇವನಾಗಿಹನು
ಹಚ್ಚು ದ್ಯುವಿಕರೂಪಗಳಲವನು ತನಗೆ ಮರುವರಕ ಕೊಡುತ್ತಿಹನು
ನಾಶವಾಗಿ ಹೋಗುವುದು ಅವನಿಗ್ಷಮಿಲ್ಲ.

ಎಲ್ಲವನು ಮಾಡಿ ಮುಗಿಸುವವರೆಗೆ ಹೃದಯ ದೇವನನು ಶೋಧಿಸುವವರೆಗೆ
ಇರಲೆಂದು ಆಯಿತು ತಾರೆಗಳ ಸೃಷ್ಟಿ
ಆತ್ಮ ತನ್ನನೇ ತಿಳಿದಿಹುದು, ಆಗಲೂ ಹೂಡ
ಕೊನೆಯೆಂಬುದಿರದು.

- ಶ್ರೀ ಅರವಿಂದರು

ಒಂದು ದಿನ

ಸ್ವಲ್ಪ ಹಚ್ಚು

ಒಂದು ದಿನ ಅರ್ಥಾತ್ ತಾದುದಕ್ಕೆಲ್ಲ ಮುಕ್ತಾಯಿವಿರುವುದು
ಒಂದು ದಿನ ಜನಿಸದಿದ್ದದ್ದಲ್ಲದರ ಆರಂಭವಿರುವುದು
ಅದೊಂದು ಚಿಕ್ಕ ಮಾರ್ಗ ಮತ್ತು ಶೈಷ್ಣಿ ಆದರ್ಥ
ದ್ಯುವಿಕವಾಗಿ ಇಡಿಯಾಗಿರುವುದನು ತರುವ ಒಂದು ಸ್ವರ್ತ.

ಒಂದು ದಿಬ್ಬದಿಂದ ಇನ್ನೊಂದು ದಿಬ್ಬಕ್ಕೆ ಏರಿಹೋಗಲಾಗಿತ್ತು, ಈಗ
ಅಲ್ಲಿ ನೋಡಿರಿ ಕೊನೆಯ ಪ್ರಬುಲ ವಿರು ಹಾದಿಯ ನೆತ್ತಿಯನು
ಯಾರೂ ಹಳ್ಳೆಯಿರಿಸಿರದ ದೊಡ್ಡ ಬಂಜೆಯನು:
ಒಂದು ಹಚ್ಚೆ ಮತ್ತೆ ಅಲ್ಲಿರುವದಲ್ಲವೂ ಆಕಾಶ ಹಾಗೂ ದೇವ.

- ಶ್ರೀ ಅರವಿಂದರು

ಸಾವಿತ್ರಿ ಮಹಾಕಾವ್ಯದಿಂದ ಆಯ್ದ ಸಾಲುಗಳು

ಮಹಾಭಾರತದ ವನಪರ್ವದಲ್ಲಿ ಸಾವಿತ್ರಿ ಕುರಿತು ಮರಾಣಕತೆ ಇದೆ. ಈ ಕತೆಯ ಚೌಕಟ್ಟನ್ನು ಉನ್ನತಮಹಸ್ತಕ್ಷೇರಿಸಿ ಶ್ರೀ ಅರವಿಂದರು ‘ಸಾವಿತ್ರಿ’ ಮಹಾಕಾವ್ಯವನ್ನು ರಚಿಸಿದ್ದಾರೆ. ತನ್ನ ತಪಸ್ಸಿನಿಂದ, ದ್ಯುಮಿದಿಂದ ಯಮಧರ್ಮನನ್ನು ಸೋಲಿಸಲು ಶಕ್ತಾದ ಸಾವಿತ್ರಿ ಈ ಕಾವ್ಯದಲ್ಲಿ ಅವಶಾರಿ ಶೀಯಂತೆ ಕಂಡುಬರುತ್ತಾಳೆ. ರಹಸ್ಯ ಅಸ್ತಿತ್ವದ ಹಲವಾರು ಸ್ತರಗಳಲ್ಲಿ ಹೆಗ್ಡಾರಿಯನ್ನಿಟ್ಟುಕೊಂಡ ಅಶ್ವಪತಿಯ ಪ್ರಯಾಣ, ಸಾವಿತ್ರಿ ಯಮಧರ್ಮರ ನಡುವಿನ ಸಂವಾದ ಮತ್ತು ಇತರ ಪ್ರಮುಖ ಸನ್ನೇಶಗಳು ಇವುಗಳ ಮೂಲಕ ಓದುಗರಿಗೆ ಈ ಮಹಾಕಾವ್ಯ ದ್ಯುಮಿ ಸೈಜತೆಯ ಅಪರಿಚಿತ ಆಯ್ದಾಮಗಳನ್ನು ತೇರೆದು ತೋರಿಸುತ್ತದೆ.

ಈ ಪ್ರಧಾನ ವಿಷಯವಿರುವ ಕಾವ್ಯದ ರಚನೆಯನ್ನು ಶ್ರೀ ಅರವಿಂದರು ಬಚೋದೆಯಲ್ಲಿ (1893-1905) ಇರುವಾಗಲೇ ಪ್ರಾರಂಭಿಸಿದ್ದರು. ಆದರೆ ಆ ಮಹಾಕಾವ್ಯ ಈಗಿರುವ ಹಾಗೆ ಆಗುವುದಕ್ಕೆ ಅದು ಪಾಂಡಿಚೇರಿಯಲ್ಲಿ ಕ್ರಮೇಣ ಅಭಿವೃದ್ಧಿ ಹೊಂದಿತು,

ten over several years. In response to an observation by a reader who wondered why Sri Aurobindo should have to rewrite lines of Savitri since he had all the inspiration at his command, Sri Aurobindo replied:

"That is very simple. I used Savitri as a means of ascension. I began with it on a certain mental level, each time I could reach a higher level I rewrote from that level. Moreover I was particular – if part seemed to me to come from any lower levels I was not satisfied to leave it because it was good poetry. All had to be as far as possible of the same mint. In fact Savitri has not been regarded by me as a poem to be written and finished, but as a field of experimentation to see how far poetry could be written from one's own yogic consciousness and how that could be made creative. I did not rewrite Rose of God or the sonnets except for two or three verbal alterations made at the moment."

We give below an excerpt from the epic poem.

The master of existence lurks in us
And plays at hide-and-seek with his own Force;
In Nature's instrument loiters secret God.
The Immanent lives in man as in his house;
He has made the universe his pastime's field,
A vast gymnasium of his works of might.
All-knowing he accepts our darkened state,
Divine, wears shapes of animal or man;
Eternal, he assents to Fate and Time,
Immortal, dallies with mortality. ...

The Absolute, the Perfect, the Alone
Has called out of the Silence his mute Force
Where she lay in the featureless and formless hush

ಅದಕ್ಕೆ ಹಲವಾರು ವರ್ಷಗಳು ಬೇಕಾದವು. ‘ಸಾಮಿತಿ’ ಮಹಾಕಾವ್ಯವನ್ನು ಓದಿದೆ ಒಬ್ಬರು ಶ್ರೀ ಅರವಿಂದರಿಗೆ ಪತ್ರ ಬರೆದು “ಸ್ತೋತ್ರಿಯ ಸೆಲೆ ನಿಮ್ಮ ಕೈಯಲ್ಲೇ ಇರುವಾಗ ‘ಸಾಮಿತಿ’ ಕಾವ್ಯವನ್ನು ಹಲವಾರು ಸಲ ತಿದ್ದಿ ಬರೆಯುವ ಆವಶ್ಯಕತೆ ಏಕ ಉಂಟಾಯಿತು” ಎಂದು ಕೇಳಿದ್ದರು. ಅದಕ್ಕೆ ಶ್ರೀ ಅರವಿಂದರು ನೀಡಿದ ಉತ್ತರ ಹೀಗಿದೆ:

“ಅದು ಬಹಳ ಸರಳ ವಿಷಯ. ಪ್ರಜ್ಞೆಯ ಸ್ತರಗಳಲ್ಲಿ ಆರೋಹಣ ಮಾಡಲು ನಾನು ಆ ಕಾವ್ಯವನ್ನು ಬಳಸಿಕೊಂಡೆ. ಒಂದು ಮಟ್ಟದ ಮನಸ್ಸಿನ ಸ್ತರದಿಂದ ಅದನ್ನು ಪ್ರಾರಂಭಿಸಿದೆ. ಉಚ್ಛರ ಸ್ತರದಲ್ಲಿ ಸಾಗಿ ಹೋಗಲು ಸಾಧ್ಯವಾದಾಗಲ್ಲಿಲ್ಲ ನಾನು ಆ ಸ್ತರದಲ್ಲಿದ್ದುಕೊಂಡು ಮನಃ ಬರೆದೆ. ಅದಕ್ಕೂ ಹೆಚ್ಚಿನದಾಗಿ ನಾನು ಅದರ ಬಗ್ಗೆ ವಿಶೇಷ ಕಾರಜಿ ವಹಿಸುತ್ತಿದ್ದೆ – ಅದರ ಭಾಗವೊಂದು ಯಾವುದೇ ನಿಮ್ಮಸ್ತರದಿಂದ ಬರುತ್ತದೆಂಬ ಭಾವನೆ ನನಗೆ ಬಂದಾಗ, ಅದು ಒಳ್ಳೆಯ ಕಾವ್ಯವಾಗಿದ್ದರೂ ಅದನ್ನು ಅಲ್ಲಿಯೇ ಬಿಟ್ಟುಕೊಡುಪಡು ನನಗೆ ಸಮಾಧಾನಕರವಾಗುತ್ತಿರಲಿಲ್ಲ, ಸಾಧ್ಯವಿದ್ದಷ್ಟು ಎಲ್ಲವೂ ಒಂದೇ ನಿಮಾಂಜಣ ಸಾಧನದಿಂದ ಬರಬೇಕಾಗಿತ್ತು. ವಾಸ್ತವದಲ್ಲಿ ‘ಸಾಮಿತಿ’ ಬರೆದು ಮುಗಿಸಬೇಕಾಗಿದ್ದ ಕಾವ್ಯವೊಂದೆಂದು ನಾನು ಪರಿಗಳಿಸಿರಲಿಲ್ಲ. ಆದರೆ ಮನುಷ್ಯ ಎಷ್ಟರ ಮಟ್ಟಿಗೆ ಕಾವ್ಯವನ್ನು ಯೋಗಿಕ ಪ್ರಜ್ಞೆಯಿಂದ ಬರೆಯಬಹುದು ಎಂಬುದನ್ನು ಮತ್ತು ಅದನ್ನು ಸೃಜನಶೀಲವಾಗುವಂತೆ ಹೇಗೆ ಮಾಡಬಹುದು ಎಂಬುದನ್ನು ನೋಡಬೇಕಾಗಿತ್ತು. ‘ದೇವನ ಗುಲಾಬಿ’ (Rose of God) ಕವಿತೆಯನ್ನು ಇತರ ಸುನೀತ (sonnet) ಗಳನ್ನು ಮನಃ ತಿದ್ದಿ ಬರೆಯಲಿಲ್ಲ, ಅಲ್ಲಲ್ಲಿ ಶಬ್ದಗಳ ಜಿಕ್ಕ ಮಟ್ಟ ಬದಲಾವಣೆ ಕೊಡಲಾಗಿದೆ:

ಇಲ್ಲಿ ‘ಸಾಮಿತಿ’ ಮ. 66-67 ಮಹಾಕಾವ್ಯದಿಂದ ಆಯ್ದು ಸಾಲುಗಳನ್ನು ಕೊಡಲಾಗಿದೆ
ಅಸ್ತಿತ್ವದ ಪ್ರಭು ನಮ್ಮಲ್ಲಿ ಅವಿಶುಳಿದಿಹನು
ತನ್ನದೇ ದ್ಯೇವೀ ಶಕ್ತಿಯೊಡನೆ ಕಣ್ಣಮುಚ್ಚಾಲೆಯಾಡುತ್ತಿಹನು;
ಪ್ರಕೃತಿಯ ಉಪಕರಣದಲ್ಲಿ ರಹಸ್ಯ ದೇವ ಅಲೆದಾಡುತ್ತಿಹನು.
ತನ್ನ ಮನೆಯಲುವಂತೆ ವಿಶ್ವಾಸಿ ದೇವ ಮಾನವನಲ್ಲಿ ಜೀವಿಸುತ್ತಿಹನು;
ವಿಶ್ವವನು ತನ್ನ ಕಾಲಿಕ್ಕೇಪದ ಕ್ಷೇತ್ರವನ್ನಾಗಿ, ತನ್ನ ಪ್ರೇಬಲ ಕಾರ್ಯಗಳಿಗೆ
ವಿಸ್ತಾರವಾದ ವ್ಯಾಯಾಮ ಶಾಲೆಯನ್ನಾಗಿ ಮಾಡಿಕೊಂಡಿಹನು
ಎಲ್ಲವನೂ ತಿಳಿದ ಅವನು ನಮ್ಮ ಅಂಥಕಾರದ ಸ್ಥಿತಿಯನೊಳ್ಳಿಕೊಳ್ಳುವನು
ದೇವನಾಗಿದ್ದರೂ ಪಶು, ಮಾನವರ ರೂಪ ಧರಿಸುವನು
ಸನಾತನನಾಗಿದ್ದರೂ ವಿಧಿ, ಕಾಲಮಿತಿಗಳಿರಲು ಸಮೃತಿಸುವನು
ಅಮರನಾಗಿದ್ದರೂ ಮತ್ತು ತೆಯೊಡನೆ ಚಕ್ಷಂದವಾಡುವನು.
ಕೇವಲ, ಪರಿಪೂರ್ಣ ಏಕೆಕನಾದವನು
ನಿಶ್ಚಯಿತವಾಗಿದೆ ಹೊರಬರಲು ತನ್ನ ಮೂಕಶಕ್ತಿಗೆ ಕರೆಕೊಟ್ಟಿಹನು
ಅಲ್ಲಿ ಅವನ ಏಕಾಂತತೆಯ ವರ್ಣನಾತೀತ ಅಪಾರ ಸಾಮಧ್ಯವನು

Guarding from Time by her immobile sleep
The ineffable puissance of his solitude.
The Absolute, the Perfect, the Alone
Has entered with his silence into space:
He has fashioned these countless persons of one self;
He has built a million figures of his power;
He lives in all, who lived in his Vast alone;
Space is himself and Time is only he.
The Absolute, the Perfect, the Immune,
One who is in us as our secret self,
Our mask of imperfection has assumed,
He has made this tenement of flesh his own,
His image in the human measure cast
That to his divine measure we might rise;
Then in a figure of divinity
The Maker shall recast us and impose
A plan of godhead on the mortal's mould
Lifting our finite minds to his infinite,
Touching the moment with eternity.
This transfiguration is earth's due to heaven:
A mutual debt binds man to the Supreme:
His nature we must put on as he put ours;
We are sons of God and must be even as he:
His human portion, we must grow divine.
Our life is a paradox with God for key.

- Sri Aurobindo

ತನ್ನ ಅಜಲ ನಿದೆಯಲ್ಲಿ ಕಾಲದ ಪ್ರಭಾವಕೊಳಗಾಗದಂತೆ ಕಾವಲಿರಿಸುತ್ತ
ಆ ಶಕ್ತಿ ಆಕಾರರಹಿತ, ರೂಪರಹಿತವಾದ ಮೌನದಲ್ಲಿ ಒರಗಿಕೊಂಡಿತ್ತು.

ಕೇವಲ ಪರಿಮಾಣ, ಏಕೈಕನಾದವನು

ಸ್ಥಾವಕಾಶದಲ್ಲಿ ತನ್ನ ನಿಶ್ಚಲನೀರವತೆಯೋಂದಿಗೆ ಪ್ರಮೇಶಿಸಿಹನು:
ಒಂದೇ ಆತ್ಮವಿರುವ ಈ ಗಳನಾತೀತ ವೃತ್ತಿಗಳನವನು ರೂಪಿಸಿಹನು
ತನ್ನ ಸಾಮರ್ಥ್ಯದ ಕೋಟಿ ಆಕಾರಗಳನು ನಿರ್ಮಿಸಿಹನು
ತನ್ನ ವಿಸ್ತಾರದಲ್ಲಿ ಏಕಾಂಗಿಯಾಗಿ ಜೀವಿಸಿದ ಅವನು ಎಲ್ಲರಲ್ಲಿಯೂ ಜೀವಿಸುವನು
ಕಾಲವೂ ಅವನೇ, ಸ್ಥಳವಕಾಶವೂ ಅವನೇ.

ಕೇವಲ, ಪರಿಮಾಣ, ಪ್ರತಿರಕ್ಷಿತನು

ನಮ್ಮೊಳಗೆ ನಮ್ಮ ರಹಸ್ಯ ಆತ್ಮದಂತಿರುವ, ನಮ್ಮ ಅಪರಿಮಾಣತೆಯ
ಮುಖಿವಾಡವನು ಅಲ್ಲಕಾಲಕೆ ಧರಿಸಿರುವ ಓವ್ರು
ಈ ಮಾಂಸಮಯ ವಸತಿಯನು ತನ್ನದಾಗಿಸಿಕೊಂಡಿಹನು,

ಅವನ ದ್ಯುಮ್ಮಿ ಮಾನದಂಡದತ್ತ ನಾವು ಮೇಲೇರಲೆಂದು

ಮಾನವ ಮಾನದಂಡದಲ್ಲಿ ಅವನ ಪ್ರತೀಕ ಎರಕಗೊಂಡಿಹುದು;

ಸ್ವೇಷಿಕರ್ತನಾಗ ಕೊಡುವ ನಮಗೆ ಮರುಳರಕವನು
ನಮ್ಮ ಸಾಂತ ಮನಗಳನು ತನ್ನ ಅನಂತತೆಗೆ ಎತ್ತುತ್ತ
ಕೊಂಕೆ ನಿಶ್ಚಯ ಸರ್ವ ನೀಡುತ್ತ
ಮತ್ತೊಂದಿನ ಮೇಲೆ ಹೇರುವನು ದ್ಯುಮ್ಮಿಯೋಜನೆಯನೊಂದನು.
ಇದುವೇ ನಾಕೆ ಭೂತಲವು ತೆರಬೇಕಾದ ರೂಪ ಪರಿವರ್ತನೆಯು
ಪರಸ್ಪರ ಖೂಳಿ ಕೆಟ್ಟಿಹಾಕುವುದು ಮಾನವನನು ಪರಮೋಜ್ಞನಿಗೆ:
ಅವನು ನಮ್ಮ ರೂಪ ಧರಿಸಿದ ತೆರದಿ ನಾವವನ ರೂಪ ಧರಿಸಬೇಕು.

ದೇವನ ಮಕ್ಕಳಾದ ನಾವು ಅವನಂತೆ ಆಗಲೇಬೇಕು

ಅವನ ಮಾನವ ಭಾಗವಾಗಿರುವ ನಾವು ದೃಷ್ಟಿಕವಾಗಬೇಕು

ಭಗವಂತನೆ ಬೀಗದಕ್ಕೆಯಾಗಿರುವ ನಮ್ಮ ಜೀವನವೊಂದು ವಿರೋಧಾಭಾಸ.

- ಶ್ರೀ ಅರವಿಂದರು

ವಾ ತಾಂ ಪ ತ್ರೆ

ಶ್ರೀ ಅರವಿಂದೋ ಸ್ಮಾಸ್ಯೇಟಿ ಬ್ರಾಹ್ಮಿಚ್, ಧಾರವಾಡ

21-2-2011ರ ದರ್ಶನ ದಿನದಂದು ಶ್ರೀ ಅರವಿಂದರ ಮಣ್ಣಾವಶೇಷಗಳನ್ನು
ಸಾಫಿಸಲಾಗಿರುವ ಡಾ. ಅರುಣಾ ಕುಲಕೆಂಪ್ ಅವರ ಮನೆಯಲ್ಲಿ ಇಲ್ಲಿಯ ಸದಸ್ಯರಲ್ಲಿ
ಅನೇಕ ಜನರು ಸಾಯಂಕಾಲ 6 ಗಂಟೆಗೆ ಬಟ್ಟಗೆ ಸೇರಿದ್ದರು. ಸಭೆ ಪ್ರಾರ್ಥನೆಯೋಂದಿಗೆ
ಪ್ರಾರಂಭವಾಯಿತು. ಶ್ರೀ ಆರ್.ಜಿ. ಮುತಾಲಿಕ ದೇಸಾಯಿ “ಶ್ರೀಮಾತೆಯವರು
ದೇಹ ಧಾರಣೆ ಮಾಡಿದ ಉದ್ದೇಶ” ಕುರಿತು ಶ್ರೀ ಅರವಿಂದರ 'The Mother'
ಮಸ್ತಕದಲ್ಲಿರುವ ಪರಿಚ್ಛೇದಗಳನ್ನು ಓದಿ ಹೇಳಿದರು. ನಂತರ ದರ್ಶನ ದಿನದ
ಸಂದೇಶವನ್ನು ಓದಿ ಹೇಳಲಾಯಿತು. ಧ್ಯಾನ, ಪ್ರಸಾದ ವಿಶರಣೆಗಳೊಂದಿಗೆ ಸಭೆ
ಮುಕ್ತಾಯವಾಯಿತು.

ಶ್ರೀ ಅರವಿಂದೋ ಸಂಕೀರ್ಣ, ಬೆಂಗಳೂರು

ದಿನಾಂಕ 21-2-2011ರಂದು ಮೀರಾಂಬಿಕ ಸ್ಮಾಲ್ ಘಾರ್ ನ್ಯೂ ಏಜ್
ಶಾಲಾ ವತ್ತಿಯಿಂದ ಜ್ಯೋತಿ ಪ್ರಸರಣ ಕಾರ್ಯಕ್ರಮ ಜರುಗಿತು. ಪಥ ಸಂಚಲನೆಯ
ಮೂಲಕ ಮುಖ್ಯ ಅತಿಥಿಯಾಗಿ ಆಲ್ ಇಂಡಿಯಾ ರೇಡಿಯೋದ ನಿರೂಪಕಿ
ಶ್ರೀಮತಿ ರಶ್ಮಿ ಶೇಟ್ಯಿಯವರನ್ನು ಬರಮಾಡಿಕೊಳ್ಳುವ ಮೂಲಕ ಕಾರ್ಯಕ್ರಮ
ಪ್ರಾರ್ಥನೆಯೋಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ
ಅಧ್ಯಕ್ಷರಾದ ಶ್ರೀ ಅಜಿತ್ ಸಬ್ಜೀಸ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಜ್ಯಾನದ ಸಾಂಕೇತಿಕ ಪ್ರಸರಣವೇ ಜ್ಯೋತಿ ಪ್ರಸರಣದ ಮುಖ್ಯ
ಧ್ಯೇಯ ಎಂದು ಮುಖ್ಯ ಅತಿಥಿಗಳು ಮತ್ತು ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಹೇಳಿದರು.
ಶಾಲಾ ಆಡಳಿತ ಅಧಿಕಾರಿ ಶ್ರೀಮಾತೆಯವರ ಹುಟ್ಟಿ ಹಬ್ಬದ ದಿನದ ಸಂದೇಶವನ್ನು
ವಾಚಿಸಿದರು. ‘ವಂದೇ ಮಾತರಂ’ ಗೀತೆಯೋಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ದಿನಾಂಕ 21-2-2011ರಂದು ಶ್ರೀಮಾತೆಯವರ ಜನ್ಮಾಚಾರಣೆಯನ್ನು
ಶ್ರೀ ಅರವಿಂದೋ ಸಂಕೀರ್ಣ ವತ್ತಿಯಿಂದ ಹಮ್ಮಿಕೊಳ್ಳಲಾಗಿತ್ತು. ಬೆಳಿಗೆ 7 ರಿಂದ
7.30ರವರೆಗೆ ಸಾಮೂಹಿಕ ಧ್ಯಾನವನ್ನು ಏರ್ಪಡಿಸಲಾಗಿತ್ತು. ಅದೇ ದಿನ ಸಾಯಂಕಾಲ
5.30ರಿಂದ 6.30ರ ವರೆಗೆ 'The One Whom We Adore as The Mother'
ಎಂಬ ಚಲನಚಿತ್ರವನ್ನು ಏರ್ಪಡಿಸಲಾಗಿತ್ತು. ಪ್ರಸಾದ ವಿನಿಯೋಗ ಹಾಗೂ ಸಂದೇಶ
ಪತ್ರ ವಿಶರಿಸುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ಕನಾಂಡಕದ ಕೇಂದ್ರಗಳಿಗೆ ಧನಸಹಾಯ

ವಿಷಯ: ಕನಾಂಡಕದಲ್ಲಿ ಶ್ರೀ ಅರವಿಂದ ಸೋಸೈಟಿ ಸಾಫಿನಿಕ ಕೇಂದ್ರಗಳ ಕಾರ್ಯ ಪ್ರಗತಿಗಾಗಿ ಶ್ರೀ ಅರವಿಂದ ಸೋಸೈಟಿ ಪ್ರಾಂತ ಸಮಿತಿ ಕನಾಂಡಕದ ವರ್ತಿಯಿಂದ ನೀಡುವ ಧನ ಸಹಾಯವನ್ನು ಕುರಿತು.

1. ಕನಾಂಡಕದಲ್ಲಿ ಕೆಲವು ಕೇಂದ್ರಗಳಿಂದ ಮೌಲಿಕವಾಗಿ ಬಂದ ಬೇಡಿಕೆಗಳಿಗೆ ಅನುಸಾರವಾಗಿ ಶ್ರೀ ಅರವಿಂದ ಸೋಸೈಟಿ ರಾಜ್ಯ ಸಮಿತಿ, ಕನಾಂಡಕ, ಬೆಂಗಳೂರು ಇವರ ವರ್ತಿಯಿಂದ ಸಾಧ್ಯವಾದ ಘಟ್ಟಿಗೆ ಧನಸಹಾಯವನ್ನು ಮುದಿತ-ಪ್ರಸ್ತುಕರಣ, ಧಾರ್ಯಾಕ್ರಿತಿಗಳು, ಕ್ಯಾರ್ಬೋಗಳು ಹಾಗೂ ಅಗರಬಟ್ಟಿ ಮುಂತಾದ ಆಶ್ರಮ ನಿರ್ಮಿತ ಪಸ್ತುಗಳ ರಾಪದಲ್ಲಿ ನೀಡಲು ನಿರ್ದರ್ಶಿಸಲಾಗಿದೆ. ಪಸ್ತುಗಳನ್ನು ನೆಮ್ಮೆ ಪ್ರಾಂತ ಸಮಿತಿಯ ಸಂಯೋಜಕರಾದ ಶ್ರೀ. ಎ. ಬಿ. ಬತ್ತಿಕೊಪ್ಪದ ಇವರ ಮೂಲಕ ನೀಡಲು ತೀವ್ರಾನಿಸಲಾಗಿದೆ. ಕೇಂದ್ರಗಳು ತಮ್ಮ ಕೇಂದ್ರಕ್ಕೆ ಅಗತ್ಯವಿರುವ ಧನಸಹಾಯದ ಮೊತ್ತವನ್ನು ನಿರ್ದರ್ಶಿಸಿಕೊಂಡು ಸಂಯೋಜಕರಿಗೆ ತಿಳಿಸಿದರೆ ಕೂಡಲೆ ಆಗತ್ಯ ಮೊತ್ತದ ದುಪ್ಪಟ್ಟ ಬೆಲೆಯ ಪಸ್ತುಗಳನ್ನು ಕೇಂದ್ರಗಳಿಗೆ ಶ್ರೀ ಅರವಿಂದ ಸೋಸೈಟಿ ರಾಜ್ಯ ಸಮಿತಿ, ಕನಾಂಡಕದ ವರ್ತಿಯಿಂದ ಸಂಯೋಜಕರು ಮೂರೆಸ್ತುತಾರೆ. ಅಂತಿ ಹೆಚ್ಚಿನದರೆ 30 ದಿನಗಳಾಗಿ ಆ ಪಸ್ತುಗಳನ್ನು ನೆಮ್ಮೆ ಕೇಂದ್ರದ ವರ್ತಿಯಿಂದ ಬೆಳೆಗಿರುವ ಮಾರಾಟ ಮಾಡಿ ತೇ.50%ರಷ್ಟು ಹಣವನ್ನು ಪ್ರಾಂತ ಸಮಿತಿ, ಬೆಂಗಳೂರು ಇವರಿಗೆ ಕೂಡಲೆ ದಿ.ಡಿ. ಮೂಲಕ ಕರ್ತವ್ಯಿಸಿ ಕೊಡುವುದಾಗಬೇಕು.

ತಮ್ಮ ಆಗತ್ಯವನ್ನು ಇನ್ನಿತರ ವಿವರಗಳನ್ನು ಸಂಯೋಜಕರು ಭೇಟಿಯಾದಾಗ ತಿಳಿಸಿಕೊಂಡುತ್ತಾರೆ. ದೇಶದಲ್ಲಿಯೇ ಪ್ರಥಮವಾಗಿ ಪ್ರಾರಂಭ ಮಾಡಿದ ಈ ಸದವಕಾಶದ ಯೋಜನೆಯ ಪ್ರಯೋಜನವನ್ನು ಗುರುಬಂಧುಗಳು ಸದುಪಯೋಗ ಮಾಡಿಕೊಳ್ಳಲು ಈ ಮೂಲಕ ವಿನಂತಿಸಲಾಗಿದೆ.

2. ದಿನಾಂಕ 22, 23 ಫೆಬ್ರವರಿ 2004 ರಂದು ಪಾಂಡಿಕೆಯಲ್ಲಿ ನಡೆದ ಶ್ರೀ ಅರವಿಂದ ಸೋಸೈಟಿ, ಕನಾಂಡಕದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಶ್ರೀ ಅರವಿಂದ ಸೋಸೈಟಿಯ ಸಾಫಿನಿಕ ಕೇಂದ್ರಗಳು ಜನಸಂಖ್ಯೆ 10,000ಕ್ಕೆ ಮೇರದಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿದರೆ ಅಂತಹ ಶಾಲೆಗಳಲ್ಲಿ ಕೆಲಸ ಮಾಡುವ ಉಪಾಧ್ಯಯರುಗಳಿಗೆ ಪ್ರತಿಯಿಂಗಳೂ ಸಂಬಳ ನೀಡಲು 500/-ರೂ. ಗಳ ಧನಸಹಾಯವನ್ನು ಶ್ರೀ ಅರವಿಂದ ಸೋಸೈಟಿ ಪ್ರಾಂತ ಸಮಿತಿ, ಕನಾಂಡಕದ ವರ್ತಿಯಿಂದ ನೀಡಲು ನಿರ್ದರ್ಶಿಸಲಾಗಿದೆ. ಈ ಧನಸಹಾಯ ಶಾಲೆ ಪ್ರಾರಂಭಿಸಿದ ಮೆದಲನೆ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈಗಾಗಲೆ, ಶ್ರೀ ಅರವಿಂದ ಸೋಸೈಟಿ ಸಾಫಿನಿಕ ಕೇಂದ್ರ ಗರ್ಗ್ ವರ್ತಿಯಿಂದ 3 ಶಾಲೆಗಳನ್ನು ಗರ್ಗ್, ಮುಮ್ಮಿಗಟ್ಟ ಮತ್ತು ಉಡಿಕೆರಿಯಲ್ಲಿ ತರೆದು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಎಲ್ಲ ಕೇಂದ್ರಗಳು ಈ ಸದವಕಾಶದ ಯೋಜನೆಯ ಪ್ರಯೋಜನವನ್ನು ಉಪಯೋಗಿಸಿಕೊಂಡು ಶ್ರೀ ಮಾತಾರವಿಂದರ ಕೃಪೆಗೆ ಪಾತ್ರಾಗಲು ಕೋರಲಾಗಿದೆ.

ಇದರ ಬಗ್ಗೆ ಉಳಿದ ವಿವರಗಳನ್ನು ಶ್ರೀ ಬತ್ತಿಕೊಪ್ಪದ, ಸಂಯೋಜಕರು, ಶ್ರೀ ಅರವಿಂದ ಸೋಸೈಟಿ ಪ್ರಾಂತ ಸಮಿತಿ, ಕನಾಂಡಕ ಇವರ ಕೇಂದ್ರಗಳಿಗೆ ಭೇಟಿ ನೀಡಿದಾಗ ಅವರಿಂದ ತಿಳಿದು-ಹೊಳ್ಳಬಹುದಾಗಿದೆ.

ಇಂತಿ ತಮ್ಮ ಗುರು-ಬಂಧು
ಕಾರ್ಯಾಧಿಕರು

ಶ್ರೀ ಅರವಿಂದ ಸೋಸೈಟಿ ಪ್ರಾಂತ ಸಮಿತಿ, ಕನಾಂಡಕ

SRI AUROBINDO SOCIETY

Society House, Puducherry - 605 001

Notice for an Extraordinary General Meeting

An Extraordinary General Meeting of the members of Sri Aurobindo Society will be held at Kolkata on Saturday the 2nd April, 2011 at 4.00 p.m at the registered office at Sri Aurobindo Bhawan, No.8, Shakespeare Sarani, Kolkata - 700 071 to consider the following :

The matter regarding amendments to the Rules and Regulations was taken up in the Annual General Meeting on 25.09.2010 and was passed unanimously. However, due to some technical reasons the amendments as approved by the AGM, submitted to the Registrar of Societies as per the statutory requirement, was rejected by the Registrar. The Registrar has advised us to hold an Extraordinary General Meeting and approve the amendments again. The Executive Committee, therefore, recommends to the General Body for accepting the amendments to the Rules and Regulations.

22.2.2011

Sd/-

Puducherry

(Pradeep Narang)

Chairman

Note : The members are entitled to appoint proxy. Proxies must be deposited at the Registered Office of the Society at No.8, Shakespeare Sarani, Kolkata-700 071, during office hours, in advance, but not less than 48 hours before the time fixed for holding the meeting.